

UNIVERSAL
LIBRARY

OU_200778

UNIVERSAL
LIBRARY

ಪೀಠಿಕೆ.

ಈಗಿನ ಗ್ರಂಥದಲ್ಲಿ ಶಂಕರದಾಸಿಮಯ್ಯ ಮತ್ತು ಆದಯ್ಯ ಈ ಶಿವಶರಣರ ರಗಳೆಗಳನ್ನು ಪ್ರಸಿದ್ಧಿಸಿದ್ದೇವೆ. ಇವುಗಳನ್ನು ಮಹಾ ಕವಿಯಾದ ಹರಿಹರನು ರಚಿಸಿದನೆಂದು ಪ್ರತೀತಿ ಇದೆ. ಈ ಉಭಯ ಮಹಾನುಭಾವರು ವೀರಶೈವ ಸಮಾಜದ ಆರಂಭಕಾಲದಲ್ಲಿ ಧರ್ಮೋನ್ನತಿಯ ಸಲುವಾಗಿ ಮಹತ್ತರ ಕಾರ್ಯಗಳನ್ನು ಮಾಡಿದವರಾದ್ದರಿಂದ ಅವರ ರಗಳೆಗಳನ್ನು ನಾವು ಈಗ ಪ್ರಸಿದ್ಧಿಸಿರುವೆವು. ಹರಿಹರನು ವೀರ ಶೈವ ಕವಿಗಳಲ್ಲಿ ಬಹಳ ಹಿಂದಿನವನು. ಆದ್ದರಿಂದ ಅವನು ಇವರ ವಿಷಯವಾಗಿ ಬರೆದ ಸಂಗತಿಗಳಿಗೆ ನಾವು ಹೆಚ್ಚಿಗೆ ಮಹತ್ತ್ವ ಕೊಡುವುದು ಅವಶ್ಯವಾಗಿದೆ.

ಈ ರಗಳೆಗಳನ್ನು ನಾವು ತುಮಕೂರು ಜಿಲ್ಲೆಯಲ್ಲಿರುವ ದಂಡಿನ ಶಿವರದಲ್ಲಿರುವ ಶಿ.ಮೂ. ಕಲ್ಪಯ್ಯನವರಲ್ಲಿ ದೊರೆದ ಪ್ರತಿ ಮತ್ತು ಶಿ.ಮೂ. ಶಿವಮೂರ್ತಿ ಶಾಸ್ತ್ರಿಗಳು ಹುಲುಕುಂಟೆಮಠ ಕೀರ್ತನಕೇಸರಿ ಮು. ತುಮಕೂರು ಇವರು ದೊರಕಿಸಿದ ಪ್ರತಿ ಹೀಗೆ ಈ ಎರಡು ಪ್ರತಿಗಳ ಸಹಾಯದಿಂದ ಪ್ರಕಟಿಸಲಾಗಿದೆ. ಈ ಪ್ರಕಾರ ಈ ಕಾರ್ಯದಲ್ಲಿ ಈ ಉಭಯ ಮಹನೀಯರು ಸಹಾಯ ಮಾಡಿದ್ದಕ್ಕೆ ನಾವು ಅವರ ಆಭಾರಿಯಾಗಿದ್ದೇವೆ.

ಫ. ಗು. ಹಳಕಟ್ಟಿ.

ಸಂಪಾದಕ.

ಅನುಕ್ರಮಣಿಕೆ.



ಪುಟ.

೧. ಶಂಕರ ದಾಸಿಮಯ್ಯನ ರಗಳೆ.

೧—೨೭


೨. ಆದಯ್ಯನ ರಗಳೆ.

೨೮—೫೨



ಹರಿಹರನ ರಗಳೆಗಳು.

ಭಾಗ ೩.



ಶಂಕರದಾಸಿಮಯ್ಯನ ರಗಳೆ.

ವೃತ್ತಃ-- ಅಪ್ರತಿಮ ಪ್ರಭುವಜಾಂಡಕ ಪ್ರಭು ಸರ್ವದೇವರಾಃ |
ಜಪ್ರಭು ನಿರ್ಮಲಪ್ರಭು ನಿರಾವರಣ ಪ್ರಭು ಕೇಳು ಭಾಳನೇ |
ಶ್ರಪ್ರಭುಹಂವೆಯಾಪ್ತ ನೋಲವಿಂ ಮಿಗೆ ಶಂಕರದಾಸಿಮಯ್ಯನಂ |
ವಿಪ್ರಕುಲಾರ್ಕನಂ ಮೆರೆದನಾನತ ಜಂಗಮ ಮಂಗಲಾಪ್ತದಂ ||

ಅಲಂಕಾರಗಳೆ.

ಶ್ರೀಮೇದಿನೀತಕದೊಳೊಪ್ಪುಗು ನಿರಂತರಂ
ಪ್ರೇಮದಿಂ ಕಂದಶಿಲೆ ಎಂಬ ನಾಮದ ಪುರಂ
ಅಲ್ಲಿರ್ಪನೋರ್ವ ವಿಪ್ರಂ ಸದಾಚಾರದಿಂ
ಸಲ್ಲಲಿತ ಶೈವಧರ್ಮದ ಮಾರ್ಗನಿಯತದಿಂ
ಗೋವಿಂದದೇವನೆಂಬುದು ತನಗೆ ಪೆಸರಾಗೆ
ಭಾವಿಸುವಡುವೃಷ್ಟೆ ಎಂಬ ಸತಿ ತನಗಾಗೆ
ಸಂತ ಸುಖದಿಂದಿದುರ್ವ ವೈರಾಗ್ಯವೆಡೆಗೊಂಡು
ಚಿಂತಿಸಿದನಲ್ಲಿ ನೆರೆ ಸಂಸಾರವಂ ಕಂಡು
ನಾರಣಾಸಿಗೆ ಪೋವೆನೆಂದು ಮನದೊಳ್ಳಿನೆಂದು
ಸಾರವತ್ಯಂತ ಸುಖವನೆ ಪಡೆವೆನೆಂದೊಸೆದು
ಭರದಿಂ ಪ್ರಯಾಣೋಚಿತ ಪ್ರಕರಧರನಾಗಿ
ನೆರೆ ಪುಣ್ಯಪಥದತ್ತ ವಿಪ್ರನು ಕ್ರಮವಾಗಿ
ನಡೆತಂದು ತನ್ನೂರ್ಗೆ ಗಾವುದದೊಳಿಪ್ಪಿರ್ಪ
ಜಡೆಯ ಶಂಕರದೇವರೊಲ್ಲಲ್ಲಿ ನೆಲಿಸಿರ್ಪ

ಇಂದುಧರನೊಲ್ಲು ಬೆಸಸಲ್ವೆ ಕರುಣದೊಳಂದು
 ಎಚ್ಚತ್ತು ಮೆಲ್ಲನಂತಂತು ಪುಳುಕದೊಳಾಳ್ವು
 ಬೆಚ್ಚರಂ ಶಿವನ ಮುಕ್ತಿಯನಕ್ಕರಿಂ ತಾಳ್ವು
 ಕನಸಿನೊಳಗೊಗೆದ ಸುಖ ಮನಸಿನೊಳಗಂಕುರಿಸಿ
 ಕನಸು ಮನಸೆಂಬ ವಿವರಣೆ ಮನಕ್ಕುರಿದೆನಿಸಿ
 ಮೆಲ್ಲಮೆಲ್ಲನೆ ತಿಳಿಸಿನಿಂದ ಮನದೊಳಗರಿದು
 ಸಲ್ಲಿಲೆಯಿಂ ಶಿವಂ ಕರುಣಿಸಿದನೆಂದರಿದು
 ಎನ್ನೊಡೆಯನೊಲವಿಂ ಬರಲೆಂದು ಬೆಸಸಿದಂ
 ಎನ್ನೊಡೆಯನೊಲವಿಂ ಬರಲೆಂದು ಬೆಸಸಿದಂ
 ಎನ್ನೊಡೆಯನೊಲವಿಂ ಬರಲೆಂದು ಬೆಸಸಿದಂ

ಎಂದಲ್ಲಿ ಸತಿವೆರಸಿ ಮೋರಮಟ್ಟು ನಡೆಗೊಂಡು
 ಬಂದ ಮಯ್ಯೂರಪುರದೊಳಗೆ ಚಿತ್ತಂಗೊಂಡು
 ಜಡಿಯಶಂಕರದೇವರಂ ಕಂಡು ಪೊಡಮಟ್ಟು
 ಕಡು ನೇಹಮಂ ತನ್ನ ಮನದ ಪೊನೆಯೊಳಗಿಟ್ಟು
 ನವಿಲೆಯೊಳು ಶಿವಪಾದಸಂಗಸುಖದಿಂದಮಿರೆ
 ಕವಲರಿಯದಚ್ಚ ಶಿವಸುಖದ ಭರದಿಂದ ಬರೆ

ಒಂದು ದಿವಸಂ ನೇಮಮಂ ಮಾಡುತಿರಲಂದು
 ಇಂದುಧರನಿಂತೆಂದನೊಲ್ಲು ಕರುಣದೊಳಂದು
 ನಾಳೆಯುಸರ್ವದೇವಮಂ ಮಾಡಿದಪೆನೆಲೆ ಮಗನೆ
 ನಾಳೆ ನೆರೆ ಶುದ್ಧಾಂಗನಾಗಿರ್ದೆಲೆ ಮಗನೆ
 ಎಂದು ಕರುಣಿಸಿದೆಯೆಂದೀ ಪರಿಯೊಳಂದೊಲ್ವೆ
 ಒಂದು ಪರಿಯಿಂದೊಲ್ವೆ ನಿನ್ನಿಷ್ಟೆಯಿಂದೊಲ್ವೆ
 ಅಭವ ಕರುಣಿಸಿದಕ್ಕೆ ಕೃಪೆಗೆಯ್ದೆಲೆ ದೇವ
 ವಿಭುವೆ ಬಿನ್ನೈಸಿದಂ ಸಲಿಸವೇಳ್ವುದು ದೇವ
 ದೇವ ಕರುಣಿಸಿತಕ್ಕೆ ನೊಸಲ ಕಣ್ಣಂ ಕೊಟ್ಟು
 ದೇವ ಕರತಳವನೆನ್ನುತ್ತುವಾಂಗದೊಳಿಟ್ಟು
 ಆಪ್ರತಿಮ ಗುರುವೆ ಸುರತರುವೆ ಕರುಣಿಸುದೆನಗೆ
 ಸುಪ್ರಸಿದ್ಧ ಪ್ರಭುವೆ ವಿಭುವೆ ಕರುಣಿಸುದೆನಗೆ
 ಅಕಲಂಕ ರಶಿಕಲಾಕಿರಣ ಕರುಣಿಸುದೆನಗೆ
 ಸಕಲ ದೇವಾಭರಣ ನಿಕರ ಕರುಣಿಸುದೆನಗೆ

ವೃಡ ಭೀಮ ಭಾಳಾಕ್ಷ ಭರ್ಗ ಕರುಣಿಸುದೆನಗೆ
 ಜಡಿಯ ಶಂಕರದೇವ ಗುರುವೆ ಕರುಣಿಸುದೆನಗೆ
 ಎನೆ ಕೇಳ್ದು ಶಶಿಧರಂ ಕರುಣಿಸಿದೆನೆಂದೆನಲು
 ಮನವಾರೆ ನೊಸಲಕಣ್ಣೆತ್ತಿ ನಾನೆಂದೆನಲು
 ಕೇಳುತಂ| ಪುಟವೇರುತಂ ಕೊಬಿ ಪೆಚುತಂ
 ಬಾಳುತಂ ಬಲ್ಲೇರುತಂ ನಜ್ಜಿ ಪೆಚುತಂ
 ಬೀಗುತಂ ಬಿಕ್ಕುತಂ ತೇಗುತಂ ತೂಗುತಂ
 ರಾಗದಿಮ್ಮಡಿಸಿ ನಲಿದೊಗ್ಗುತಂ ಹಿಗ್ಗುತಂ

ನಡಿತಂದು ಮರುದಿವಸದುದಯ ಸಮಯದೊಳೆಳ್ಳು
 ಕಡುಗೂರ್ತು ನಿರ್ಮಲಸ್ನಾನ ಸುಖಮಂ ತಾಳ್ಳು
 ಭಸಿತಮಂ ತೀವಿಟ್ಟು ಧವಳ ವಸ್ತ್ರಮನುಟ್ಟು
 ಎಸೆವ ರುದಾಕ್ಷ ಮಾಲೆಗಳನಳವಡಿ ತೊಟ್ಟು
 ಸುಲಿಪಲ್ಲ ಬೆಳಗು ಬೆಳ್ಳಿಂಗಳಂ ಬೀರುತಿರೆ
 ನೆಲೆಗೊಂಡ ದೇಹರುಚಿ ಸುರುಚಿರವ ಸೂಸುತಿರೆ
 ನಡೆದು ಬಂದಾ ಶಿವಾಲಯದ ಶಿವಮಂಟಪದಿ
 ಜಡಿಯ ಶಂಕರ ದೇವರಿಸ್ಸ ಗರ್ಭಗೃಹದಿ
 ನಿಂದು ಕುಳ್ಳಿದುರ್ ಕಡು ನೀಪ್ತೆಯಿಂ ಕೈಮುಗಿದು
 ಸಂದಣಿಸಿ ಮೈಯ್ಯೊಳಗೆ ಪುಳಕಂಗಳಂ ನೆಗೆದು
 ಲಿಂಗದಿಂ ನಡಿತಂದನಾ ಜಡಿಯ ಶಂಕರಂ
 ಅಂಗರುಚಿ ಕಣ್ಣೆ ಸವಿಯಂ ಕರೆಯಲೀಶ್ವರಂ
 ಪಿಂಗಳ ಜಟಾಭಾರ ಗಂಗೆ ಮಧ್ಯದೊಳೆಸೆಯೆ
 ಶುಂಗ ತಟದಲ್ಲಿ ಮರಿದಿಂಗಳೊಪ್ಪಂ ಬಡೆಯೆ
 ಭಾಳಾಕ್ಷ ಫಣಿ ಕುಂಡಲಂ ಪಂಚವದನದಿಂ
 ನೀಲಗಳ ವೀರೈದು ಭುಜವಜಕಪಾಲದಿಂ
 ಕರಿಚರ್ಮವಹಿಕಟಕ ಡಮರುಗ ತ್ರಿಶೂಲದಿಂ
 ಸುರ ಶಿರೋಮಾಲೆ ಸುಲಿದೊವಲೊಪ್ಪೆ ರಾಗದಿಂ

ಶಂಕರಂ ಬಂದು ಶರಣನನಕ್ಕರಿಂ ನೋಡಿ
 ಬಿಂಕದಿಂ ಸ್ನೇಹರಸದೊಳಗೆ ನೊಕ್ಕೊಲ್ಲಾಡಿ

ಮೇಲೆ ದುಂದುಭಿ ಮೊಳಗೆ ಪೂಮುಳೆಗಳುಂ ಸೂಸೆ
 ಭೂಲಲನೆ ಗುಡಿಗಟ್ಟಿ ದೇವಗಣತತಿ ಪರಸೆ
 ಸತ್ಯ ಗುರುಶಾಂತ ಗುರುಸಕಲ ಲೋಕೈಕಗುರು
 ಸಿತ್ಯ ಗುರು ನಿಜದ ಗುರು ಉತ್ತಮದ ಪರಮಗುರು
 ದುರಿತ ಕುಲಮಂ ನಿವಾರಿಸುವತುಳಹಸ್ತಮಂ
 ಶರಣ ಸಂತತಿಗಭಯವೀವ ಘನಹಸ್ತಮಂ
 ಉದಯಾರ್ಕರುಚಿಗೆ ಮಿಗೆ ಮೆರೆವ ಕರಕಮಲಮಂ
 ಸದಮಲ ಶಶಿಸ್ತಭೆಯನೀವ ಹಸ್ತಾಗ್ರಮಂ
 ಕುಳ್ಳಿದ್ಧ ನಿಜಶರಣನುತ್ತುವಾಂಗದೊಳಿಟ್ಟು
 ಬಳ್ಳಿವರಿದಡ್ಡೈಸ ನೇಹಮಂ ಮುಂದಿಟ್ಟು
 ತನ್ನವಂ ಭಕ್ತಿಯಂ ಪಂಚಾಕ್ಷರಿಯನರುಸಿ
 ಉನ್ನತ ಜ್ಞಾನಮಂ ತನ್ನ ಮನದೊಳಗರುಸಿ
 ಪರಮನಿಂತುಪದೇಶಮುಮನಕ್ಕರಿಂ ಮಾಡಿ
 ಶರಣನಂತಸ್ತದೊಳು ಸಾಮರ್ಥ್ಯಮಂ ಕೂಡಿ
 ಅಸಮನಯನಂ ಸಕಲ ಕಾರುಣ್ಯಮಂ ನೀಡಿ
 ನೊಸಲೊಳಗೆ ನೊಸಲಿಟ್ಟು ಭರದಿಂದೆ ಮುಂಡಾಡಿ
 ನೊಸಲ ಸಂಗಡ ದಿಟ್ಟಿ ಗರ್ಭಿಣಿಯೊಲಾಗುತಿರೆ
 ನೊಸಲ ಕಣ್ಣೊಂದು ಕಣ್ಣಂ ಪಡೆದು ಕೊಡುತ್ತಮಿರೆ
 ನೊಸಲ ಕಣ್ಣಚ್ಚೊತ್ತಿ ನೊಸಲ ಕಣ್ಣಾಗುತಿರೆ
 ನೊಸಯುಕ್ತಿ ಶಿವಭಕ್ತಿ ಭಾವದೋಳ್ಳೆಲಸುತಿರೆ
 ಕಣ್ಣಕರ್ಪಂ ನೊಸಲಕಣ್ಣೆ ಕಪ್ಪುಗುತಿರೆ
 ಕಣ್ಣಪ್ಪನಿತ್ತ ಕಣ್ಣಲ್ಲಿ ಸರಿಯಾಗುತಿರೆ
 ಜ್ಯೋತಿಯಂ ಜ್ಯೋತಿಯಂ ಮೊತ್ತಿಸಿದ ತೆರನಾಗಿ
 ಮಾತಿಗೆ ಪೆರತಿಲ್ಲ ಭಾವವೆರಡೊಂದಾಗಿ
 ಮುಂಡಾಡಿ ಮುಕುರ ಮುಕುರವ ನೋಡಿದಂತಾಗೆ
 ಕೊಂಡಾಡಿ ತಾನೆ ತನ್ನಂ ನೋಡಿದಂತಾಗೆ
 ಆತ್ಮನೈ ಪುತ್ರ ನಾಮಾಸಿ ಎಂಬಂತಾಗೆ
 ಸ್ವಾತ್ತಿಸಲೊಸಲ ಕಣ್ಣಾತನೋಳ್ತನಾಗೆ
 ದೇವಂಗೆ ಭಕ್ತನೆಣೆ ಭಕ್ತಂಗೆ ದೇವನೆಣೆ
 ದೇವಂಗೆ ಭಕ್ತಂಗೆ ಸದ್ಭಕ್ತಿ ತಾನೆ ಹೊಣೆ

ಎಂಬಂತೆಯುಪದೇಶಮಂ ಪಡೆದು ವಿಸ್ತರಂ
 ತ್ರ್ಯಂಬಕನ ಭಾಳದೊಳಗೆಡಿವಿಡಿದು ಮತ್ತರಂ
 ಜ್ಞಾನಾಗ್ನಿ ಕಣ್ಣೆರೆದ ತೆರದೊಳರ್ಧಂ ಕರಂ
 ಧ್ಯಾನದೊಳ್ಪಟ್ಟಿ ಬೆಳೆವುತಿರ್ಧನನಂತರಂ

ಅಸಮಾಕ್ಷನಿತ್ತದಂ ಪಡಿನೋಳ್ಳೆ ನಾನೆಂದು
 ಬಿಸಿಗಣ್ಣಿ ಪಡಿಸಣವನರಿದು ನೋಡುವೆನೆಂದು
 ಸಿಡಿಲ ಕಿಡಿಯಂತಿರ್ಪ ಎವೆಯನೊಯ್ಯನೆ ತೆರೆಯೆ
 ಘಡಿಘಡಿಸ ಘಳುಘಳು ಜಪ್ತಲಿ ಭುಗಿಲನೆ ನೆಗೆಯೆ
 ವಿಷ್ಣುಪ್ರತಿಯೊಡೆದು ಸಿಡಿದು ಸಿಕ್ಕನೆ ಸೀಳೆ
 ವಿಷ್ಣುವಿನ ರೂಪೊಡೆದು ಕೆಡೆದು ಧರಣಿಗೆ ಬೀಳೆ
 ಭಾವಿಪೊಡಜ ಪ್ರತಿಯೆ ಬಿರಿದು ಜಗ್ಗನೆ ಜರಿಯೆ
 ಮೂವತ್ತುಮೂದೇವರೈದೆ ಸುಗಿದುಂ ಬಿರಿಯೆ
 ಎರ ಸಸ್ತಮಾತ್ಮಕೆಯರುರಿದು ಮಣ್ಣೊಳ್ಳೆರೆಯೆ
 ನೆರೆನಷ್ಟ ವಸುಗಳೆಲ್ಲಂ ಫಳಫಳನೆ ಬಿರಿಯೆ
 ನೊಸಲೊಳಗೆ ಸುಟ್ಟಿ ಕಡುಗೋಪದಿಂದಂ ಬೆಳೆದು
 ಪಸರಿಪ ಪ್ರತಿಮೆಗಳ ಬಾಯ್ಪೆಣ್ಣೆಯಂ ತಳೆದು
 ಉರವರಿಯೆ ನಡಿಗಲಿತು ಭುಗಿಲೆಂದು ನುಡಿಗಲಿತು
 ಪುರ ಉರಿಯೆ ನೋಡಿದನ ಚಾರಿತ್ರಮಂ ಕಲಿತು
 ಸುತ್ತಣ ಪ್ರತಿಮಾದಿಗಳ್ಳೆಳ ಪೆಸರಿಲ್ಲ

ಎತ್ತಲುಂ ನೋಡಿ ಭಾವಿಪೊಡಲ್ಲಿ ರೂಪಿಲ್ಲ
 ದಿರಲಲ್ಲಿ ಮಿಕ್ಕು ಪೊರಗಂ ನೋಡಲನುಮಾಡಿ
 ಹರನೆಯ್ಪೆ ಕಂಡು ಹೋ ಹೋ ಮಗನೆ ನಿನ್ನೋಡಿ
 ಪುರ ಉರಿದು ಜರಿದು ಧರೆಯುರಿವುದಿನ್ನೆಲೆ ಮಗನೆ
 ನರರೋವ್ವರುಳಿಯದಂತಪ್ಪುದಿನ್ನೆಲೆ ಮಗನೆ
 ಬೇಡೈಯ್ಯ ಬೇಡೆಂದು ಘಡಿಘಡಿಸ ಭಾಳಕ್ಕೆ
 ನೋಡಿ ಶಿವನಂದು ನಂದಿಯ ಮೊಗವಡವನಿಕ್ಕೆ
 ಗವಸಣಕೆಗವಿದ ಕಾಲಾಗ್ನಿಯಿಂದದೊಳರ್ಧಂ
 ಶಿವನ ಮುಂದಪ್ರತಿಹತ ಪ್ರಭಾವದೊಳಿದು
 ಕೋಪಮಂ ಮೆಲ್ಲನೊಳಗೊಳಗೆ ಕಾಣಿಸಿಕೊಂಡು
 ಆ ಪರಮ ಸಿರುಪಮಂ ಶಾಂತತೆಯನೊಳಕೊಂಡು

ಮೇಲೆ ದುಂದುಭಿ ಮೊಳಗೆ ಪೂಮಳೆಗಳುಂ ಸೂಸೆ
 ಭೂಲಲನೆ ಗುಡಿಗಟ್ಟಿ ದೇವಗಣತತಿ ಪರಸೆ
 ಸತ್ಯ ಗುರುಶಾಂತ ಗುರುಸಕಲ ಲೋಕೈಕಗುರು
 ನಿತ್ಯ ಗುರು ನಿಜದ ಗುರು ಉತ್ತಮದ ಪರಮಗುರು
 ದುರಿತ ಕುಲಮಂ ನಿವಾರಿಸುವತುಳಹಸ್ತಮಂ
 ಶರಣ ಸಂತತಿಗಭಯವೀವ ಘನಹಸ್ತಮಂ
 ಉದಯಾರ್ಕರುಚಿಗೆ ಮಿಗೆ ಮೆರೆವ ಕರಕಮಲಮಂ
 ಸದಮಲ ಶಶಿಸ್ತಭೆಯನೀವ ಹಸ್ತಾಗ್ರಮಂ
 ಕುಳ್ಳಿದ್ ನಜಶರಣನುತ್ತುಮಾಂಗದೊಳಿಟ್ಟು
 ಬಳ್ಳಿವರಿದಡ್ಡೈಪ ನೇಹಮಂ ಮುಂದಿಟ್ಟು
 ತನ್ನವಂ ಭಕ್ತಿಯಂ ಪಂಚಾಕ್ಷರಿಯನರುಸಿ
 ಉನ್ನತ ಜ್ಞಾನಮಂ ತನ್ನ ಮನದೊಳಗರುಸಿ
 ಪರಮನಿಂತುಪದೇಶಮುಮನಳ್ಳರಿಂ ಮಾಡಿ
 ಶರಣನಂತಸ್ಥದೊಳು ಸಾಮರ್ಥ್ಯಮಂ ಕೂಡಿ
 ಅಸಮನಯನಂ ಸಕಲ ಕಾರುಣ್ಯಮಂ ನೀಡಿ
 ನೊಸಲೊಳಗೆ ನೊಸಲಿಟ್ಟು ಭರದಿಂದೆ ಮುಂಡಾಡಿ
 ನೊಸಲ ಸಂಗಡ ದಿಟ್ಟು ಗರ್ಭಿಣಿಯೊಲಾಗುತಿರೆ
 ನೊಸಲ ಕಣ್ಣೊಂದು ಕಣ್ಣಂ ಪಡೆದು ಕೊಡುತಮಿರೆ
 ನೊಸಲ ಕಣ್ಣಿಷ್ಟೊತ್ತಿ ನೊಸಲ ಕಣ್ಣಾಗುತಿರೆ
 ನೊಸಯುಕ್ತಿ ಶಿವಭಕ್ತಿ ಭಾವದೋಳ್ಳೆಲಸುತಿರೆ
 ಕಣ್ಣಕರ್ಪಂ ನೊಸಲಕಣ್ಣೆ ಕಪ್ಪಾಗುತಿರೆ
 ಕಣ್ಣಪ್ಪನಿತ್ತ ಕಣ್ಣಲ್ಲ ಸರಿಯಾಗುತಿರೆ
 ಜ್ಯೋತಿಯಂ ಜ್ಯೋತಿಯಂ ಮೊತ್ತಿಸಿದ ತೆರನಾಗಿ
 ಮಾತಿಗೆ ಪೆರತಿಲ್ಲ ಭಾವವೆರಡೊಂದಾಗಿ
 ಮುಂಡಾಡಿ ಮುಕುರ ಮುಕುರವ ನೋಡಿದಂತಾಗೆ
 ಕೊಂಡಾಡಿ ತಾನೆ ತನ್ನಂ ನೋಡಿದಂತಾಗೆ
 ಆತ್ಮ ಸೈ ಪುತ್ರ ನಾಮಾಸಿ ಎಂಬಂತಾಗೆ
 ಸ್ವಾತ್ತಿಸಲೊಸಲ ಕಣ್ಣತನೋಳ್ಳನಾಗೆ
 ದೇವಂಗೆ ಭಕ್ತನೆಣೆ ಭಕ್ತಂಗೆ ದೇವನೆಣೆ
 ದೇವಂಗೆ ಭಕ್ತಂಗೆ ಸದ್ಭಕ್ತಿ ತಾನೆ ಹೊಣೆ

ಎಂಬಂತೆಯುಪದೇಶಮಂ ಪಡೆದು ವಿಸ್ತರಂ
 ತ್ರ್ಯಂಬಕನ ಭಾಳದೊಳಗೆಡಿವಿಡಿದು ಮತ್ತರಂ
 ಜ್ಞಾನಾಗ್ನಿ ಕಣ್ಣೆರೆದ ತೆರದೊಳರ್ಧಂ ಕರಂ
 ಧ್ಯಾನದೊಳ್ಪುಟ್ಟಿ ಬೆಳೆವುತಿರ್ಧನನಂತರಂ

ಅಸಮಾಕ್ಷನಿತ್ತುದಂ ಸುಡಿನೋಳ್ಳೆ ನಾನೆಂದು
 ಬಿಸಿಗಣ್ಣು ಪಡಿಸಣವನರಿದು ನೋಡುವೆನೆಂದು
 ಸಿಡಿಲ ಕಿಡಿಯಂತಿರ್ಪ ಎವೆಯನೊಯ್ಯನೆ ತೆರೆಯೆ
 ಘುಡಿಘುಡಿಪ ಘುಳುಘುಳು ಜ್ವಾಲೆ ಭುಗಿಲೆನೆ ನೆಗೆಯೆ
 ವಿಷ್ಣುಪ್ರತಿಮೆಯೊಡೆದು ಸಿಡಿದು ಸಿಕ್ಕನೆ ಸೀಳೆ
 ವಿಷ್ಣುವಿನ ರೂಪೊಡೆದು ಕೆಡೆದು ಧರಣಿಗೆ ಬೀಳೆ
 ಭಾವಿಪೊಡಜ ಪ್ರತಿಮೆ ಬಿರಿದು ಜಗ್ಗನೆ ಜರಿಯೆ
 ಮೂವತ್ತುಮೂದೇವರೈದೆ ಸುಗಿದುಂ ಬಿರಿಯೆ
 ವರ ಸಸ್ತಮಾತೃಕೆಯರುರಿದು ಮಣ್ಣೊಳ್ಳೆರೆಯೆ
 ನೆರೆದಷ್ಟ ವಸುಗಳೆಲ್ಲಂ ಫಳಫಳನೆ ಬಿರಿಯೆ
 ನೊಸಲೊಳಗೆ ಪುಟ್ಟಿ ಕಡುಗೋಪದಿಂದಂ ಬೆಳೆದು
 ಪಸರಿಪ ಪ್ರತಿಮೆಗಳ ಬಾಯ್ವೆಣ್ಣೆಯಂ ತಳೆದು
 ಉರವರಿಯೆ ನಡೆಗಲಿತು ಭುಗಿಲೆಂದು ನುಡಿಗಲಿತು
 ಪುರ ಉರಿಯೆ ನೋಡಿದನ ಚಾರಿತ್ರಮಂ ಕಲಿತು
 ಸುತ್ತಣ ಪ್ರತಿಮಾದಿಗಳ್ಳೀಳ ಪೆಸರಿಲ್ಲ

ಎತ್ತಲುಂ ನೊಡೆ ಭಾವಿಪೊಡಲ್ಲಿ ರೂಪಿಲ್ಲ
 ದಿರಲಲ್ಲಿ ಮಿಕ್ಕು ಪೊರಗಂ ನೋಡಲನುಮಾಡೆ
 ಹರನೆಯ್ತೆ ಕಂಡು ಹೋ ಹೋ ಮಗನೆ ನಿನ್ನೋಡೆ
 ಪುರ ಉರಿದು ಜರಿದು ಧರೆಯುರಿವುದಿನ್ನೆಲೆ ಮಗನೆ
 ನರರೋರ್ವರುಳಿಯದಂತಪ್ಪುದಿನ್ನೆಲೆ ಮಗನೆ
 ಬೇಡೈಯ್ಯ ಬೇಡೆಂದು ಘುಡಿಘುಡಿಪ ಭಾಳಕ್ಕೆ
 ನೋಡೆ ಶಿವನಂದು ನಂದಿಯ ಮೊಗವಡವನಿಕ್ಕೆ
 ಗವಸಣಕೆಗವಿದ ಕಾಲಾಗ್ನಿಯಂದದೊಳರ್ಧಂ
 ಶಿವನ ಮುಂದಪ್ರತಿಹತ ಪ್ರಭಾವದೊಳರ್ಧಂ
 ಕೋಪಮಂ ಮೆಲ್ಲನೊಳಗೊಳಗೆ ಕಾಣಿಸಿಕೊಂಡು
 ಆ ಪರಮ ನಿರುಪಮಂ ಶಾಂತತೆಯನೊಳಕೊಂಡು

ದೇವ ಎನಗೊಂದು ನಾಮವನಿಡುವುದೆಲೆ ತಂದೆ
 ಗೋವಿಂದನೆಂಬ ನಾಮಕ್ಕಾರಿಸೆಲೆ ತಂದೆ
 ಎನಗೆ ಎನ್ನಯ ಸತಿಗೆಯೊಂದು ಪೆಸರಂ ಕೊಟ್ಟು
 ತನಿ ನೇಹದಿಂ ನಿಮ್ಮ ಕರುಣಮಂ ಮುಂದಿಟ್ಟು
 ಕರುಣಿಸುವುದೆನೆ ಹರಂ ಮಗನನಪ್ಪುತ್ತಲ್ಲಿ
 ಸುರಿವಶ್ರು ಜಲದಿಂದೆ ನೆನೆದು ನೋಡುತ್ತಲ್ಲಿ
 ಎನ್ನಂತೆ ಎನ್ನ ಪೆಸರಾಗಿ ಜಗದೋಳ್ಳೆರೆದು
 ಉನ್ನತ ವಿಲೋಚನಂ ಸಾಮರ್ಥ್ಯಮುಮನರಿದು
 ಧರೆಗೆ ಶಂಕರದಾಸಿಮಯ್ಯನಾಗಿರು ಮಗನೆ
 ಶರಣೆ ಶಿವದಾಸಿಯಾಗಿರ್ಕೆ ನಿನಗೆಲೆ ಮಗನೆ
 ಎಂದು ಕರುಣಿಸಿಕೊಟ್ಟು ಲಿಂಗದೊಳ್ಳುಗಲಲ್ಲಿ

ಇಂದುಧರನಾಜ್ಞೆಯಂ ಕೈಕೊಂಡು ನಿಲಲಲ್ಲಿ
 ಉಗ್ರನಸಮಗ್ರ ಪ್ರತಾಪರೂಪಿನ ತೆರದಿ
 ಉಗ್ರಲೋಚನನ ಪುರಹರನ ಕೀರ್ತಿಯ ತೆರದಿ
 ಹೊಸಮಸೆ ತ್ರಿಶೂಲಕ್ಕೆ ನೊಸಲ ಕಣ್ಣೊಗೆದಂತೆ
 ಆಸಮನಯನಕ್ಕೆ ಕರ ಚರಣ ಒಲೊಡೆದಂತೆ
 ಸಿಡಿಲ ಸಂಗಡಕೆ ಬರಸಿಡಿಲೊಡಂಬಡುವಂತೆ
 ವೃಷನ ಸಾಮರ್ಥ್ಯಕ್ಕೆ ಕಣ್ಣೆರವೆಯಾದಂತೆ
 ತರಣೆ ಬಿಂಬದ ಹಿಂಡು ನೊಸಲ ಮರೆಪೊಕ್ಕಂತೆ
 ಉರಿವನ್ನಿ ಹೆರೆ ನೊಸಲ ಹಸೆ ಏರಿ ನಿಂದಂತೆ
 ವಡಬಾಗಿ ದಾವಾಗಿ ಸಂಗಡಂಗೊಂಡಂತೆ
 ಕಡುಪಿನಿಂ ಕಾಲಾಗಿ ಹಣೆಗೊಂಡು ನಿಂದಂತೆ
 ಮುಗಿಲ ಮರೆಯೊಳ್ಳೆಘಪಾವಕಂ ನಿಂದಂತೆ
 ಬಗೆಯೊಳರಿವಿನ ಮರೆಯ ನಿಜದ ಬೆಳಗಿರ್ಪಂತೆ
 ಮೆರೆವ ನಂದಿಯ ಮೊಗವಡವ ಮರೆಯ ಕಣ್ಣೆಪ್ಪೆ
 ಕರೆಗೊರಲನಾಜ್ಞೆ ಮುಸುಕಿದ ನೊಸಲ ಕಣ್ಣೆಪ್ಪೆ
 ಇಂತು ಶಂಕರದಾಸಿಮಯ್ಯನೊಪ್ಪುತ್ತಮಿರೆ
 ಸಂತತ ಮಯೂರಪುರದೊಳಗೆ ಒಪ್ಪುತ್ತಮಿರೆ

ಶ್ರಥಮಸ್ಥಲ ಸಮಾಪ್ತ.

ದ್ವಿತೀಯಸ್ಥಲ.



ವೃತ್ತೇ— ಸಡಮಲಸೂರ್ಯನಂತೆ ಬಿಸಿಗಣ್ಣಿನ ಕೋಪದ ಪುಂಜದಂತೆ ಕಾ | ಹೊದವಿದ ತೇಜದಂತೆ ಯೋರೆಯುಟ್ಟಿದ ರೂಲಿಯ ಬಿಡ್ಡದಂಡಿ ರಾ ದ್ರವ ನಿಜರೂಪಿನಂವದಿ ಭಯಂಕರ ಶಂಕರದಾಸಿವೈಯ್ಯನೊ | ಪ್ವಿವನತಿ ಘೋಕರಂ ನತಕೃಪಾಕರವೀರ ತನೋ ದಿವಾಕರಂ ||

ವಚನ— ಇಂತೊಪ್ಪೆ ಜಡೆಯ ರಂಕರನಂ ಕಂಡು ಭಕ್ತಿಯೈ ವೃತ್ತವನುಂಡು ಪ್ರತಾಪನುಂ ಕೋಂಡು ನೊಸಲ ಕಣ್ಣಂ ಪಡೆದು ಪ್ರತಿ ವ್ಯಾಧಿಗಳನೊಡೆದು ಪರಸಮಯದ ಗರ್ವವಂ ಮುರಿನು ದುರಿತ ಕುಲಮಂ ಜಡೆದು ಭವ ವೃಕ್ಷಮುಂ ಕಡೆದು ಪುಣ್ಯಪರಿಮಳಮುಂ ಮುಡಿಮು ನಂದಿಯ ನೊಗವಾಡವಂ ಪಡೆದು ಉತ್ತುಮಾಂಗದ ಶಿವಲಿಂಗದ ನೊಬಗಂ ಜಡೆಗಳ ಬೆಡಂಗಂ ಭಾಳಾಂಬಕದ ಭಯಂಕರಂ ಸತ್ಯದ ಸಾರ್ವಭೌಮಂ ಸಾಹಿತ್ಯದ ಭೂಷಣನೆಸಿವ ಶಂಕರದಾಸಿಮಯ್ಯಂ ರಂಕರಾನುಗ್ರಹನಿಶ್ಯಂಕಂ ಶೈವ ಪ್ರತಾಪತೇಜಸ್ವಿಭಾಕರ ಕಿರಣನಾಗಿ ರಂಗಮಂಟಪದೊಳ್ಳಿಜಯಂಗೆಯ್ವಿರೆ ಮಯೂರಪುರ ಜನಮುಂ ಪರಮ ಭಕ್ತರುಂ ಹರಕರುಣನಾದುದನರಿಯು ಭಾಳಲೋಚನಮುಂ ಪಡೆದುದ ಕಂಡು ಪುರದೋಳಿರೆಯಿಸಿ ತಮ್ಮ ನಿಳಯಂಗಳ್ಗೆ ಬಿಜಯಂಗೆಯಿಸಿ ಧನ ಧಾನ್ಯಮುಂ ಮುಕೂಲಮುಂ ತಂದಾರಾಧಿಸಲು

ಇವೆಲ್ಲವನೊಳ್ಳೆಂ ಯಾಯಾವರಂ ತಕ್ಕುದ ತಂದು ಜಡೆಯ ರಂಕರಂಗಿತ್ತು ಪ್ರಸಾದಮುಂ ಕೊಂಡು ಸುಖವೋಳಿಮರ್ಗದಲ್ಲದೆ ಪರರ ಧರವಂ ಹೊಮ್ಮವ ಪಿರಿಯತನಂ ಬೇಡ. ಆರಾಧಿಸಿಕೊಂಬ ಭಾರಕೃಪಾಸಾರಿ ನೆಂದೊಲ್ಲದೆ ಧೈರ್ಯಭಿಮಾನಿ ಮಾಯಾಸಿರಹರಣಂ ನಿತ್ಯತ್ಯಸ್ತಂ ಭಕ್ತಿಯಂ ಬೀರದೆ ಶಿವನೊಲವಂ ತೋರದೆ ಸಂಸಾರಮುಂ ನಟಿಯಿಸಲೆಂದೊಂದು ಮನೆಯೊಳ್ಳಾನ್ಯಮುಂ ತರಲೆಂದು ನಡೆತಂದು ಧಾನ್ಯವಂ ಬೇಡಿ ಕೇಳ್ತಾ ಮನೆಯವಜೋಳವಿಲ್ಲವೆ ರಂಕರಗಂಡಂ ಪಿರಿದೈಯ್ಯಾ ಪಿರಿದೆಂದು ನುಡಿಯೆ ಜೋಳದ ಪೆಸರ್ಗಂಕರಗಂಡನ ಪೆಸರೆ ಮುನ್ನರಿಯೆನರಿಯೆಂ ನಿನ್ನೊಳ್ಳೆನೊಳ್ಳೆಂ ರಂಕರನ ಪೆಸಗೆಳ ಶರಣೆಂಬುದಿಂತು ಮಾಡಲಾಗ ದೆಂದು ಭಯಭಕ್ತಿಭರಿತಂ ಶಿವಲಿಂಗನಿಷ್ಠಂ ಶಂಕರನಾಮ ದಶಾವಸ್ಥಂ

ನಡನಡುಗಿ ಜಡಿಯರಂಕರನಲ್ಲಿಗೈತಂದೆಲೆ ದೇವ ದೇವ ಚಂದ್ರಧರ ಸಕಲ
ಸನ್ಯಾಧಿಸತಿಯೆ ಜೋಡ ವೆಸರುಂ ನಿನ್ನ ವೆಸರಾಗಿದಳಪುದು ಎನಗ
ನಿದೆಂದು ಕೇಳಿ ವಾಳವ ನನ್ನಡಿ ಜೋಳವಾಳಿಯವನ್ನಲ್ಲ ದೇವ ಇಂದು
ಮೊದಲೊಂದು ಧಾನ್ಯಮಂ ತಪುಸದಿನ್ನೊಂದಾಗದೆಲೆ ದೇವ ಎನೆ ಪನ್ನ
ಗಾಭರಣಂ ನೀನೊಲ್ಲಂತೆನ್ನಂ ಸಲುವುವುದೆಂದು ಬಿನ್ನೈಸೆ ತನ್ನಣುಗನ
ನಿಜೈಗೆ ಲೋಕೈಕನಾಥಂ ನಾಕಾರ ಸುಧಾವರುಷಂ ಪರುಷಪುಳುಕಿತ
ನಾಗಿ ಎಲೆ ಮಗನೆ ನಿಶ್ಚಂಕ ಶಂಕರವಾಸಿಯ್ಯ ನೀನೊಲ್ಲಬೋಗರಂ
ನಮಗೆಕೆ ನಿನಗೆ ಸುಖವಾಗಿಪಾ ಲೋಕಪಿರೋಧವಾಗಿರ್ಪ ಲೋಕಪ
ರದ ಪುಕುಮಂ ಜೀರ್ಣಚೂರ್ಣವಂ ಗುಂಜಾಸುಬೀಜಮನೊಂದು
ಗೂಡಿ ಅರೆದು ಎವಾಗಿತ್ತುದಂದಿಗೆ ಸ್ರವಾದಮಂ ಕೈಕೊಂಡು ನಿತ್ಯ
ತ್ಯಸ್ತತೆಯನೊಳಕೊಂಡು ಸ್ರವಾದ ಪುಷ್ಪ ಹೂವಯನಾಗಿ ಸುಖದೊಳಿ
ಪೂಜೆಂದು ಯಾಯಾಳರಕ್ಕೆ ಶಿನಾಲಯದೋಪ್ಪಿರ್ವ ವಕ್ರಪಾದ
ನೆಂಬ ಭೃತ್ಯನಂ ಕರುಣಿಸಿಕೊಡಬೋಡು ಶಂಕರವಾಸಿಯ್ಯ ನಿನದ ಬಯಕೆ
ಮನವಸಿಂಬುಗೊಂಡು ಗುಂಜಾದಿ ತ್ರಯ ವಿಷಕ್ರಿಯಾಯುಕ್ತಂ ಶಂಕರ
ರ್ವಿತ ಸ್ರವಾದ ಜೀವಿಯಾಗಿ ಸುಖಕ್ಕಪ್ಪಿಯೆ ತಗ್ಗಿ ಪರಿಸಾಸುಡಿಂ
ಬೀಗಿ ಜಡಿಯ ಶಂಕರನಿಂ ಶಂಕರದಾಸಂ ನೊಳುಕಣ್ಣಂ ಪಡೆದನೆಂಬ
ಕೀರ್ತಿ ಲೋಕಪ್ರಸಿದ್ಧವಾಗೆ ತದ್ಭಾರ್ತೆಯಂ ಕೇಳಿತ್ತ ಮುದನೂರೊಳು
ಜೇಡರ ದಾಸ್ಯಯ್ಯಂ ರಾಮನಾಥ ಸ್ರವಾದ ಸಗರ್ವಹೃದಯಂ ವಿವಸು ತನ
ನಿಧಿಯಂ ಪಡೆದೊಂದು ವಿವಸಂ ಶಿವಗಂಠ ಕೊಡುವರುಂ ಎನ್ನಂತೆ ಪಡಿ
ವರಿಳೆಂಬ ಗರ್ವಂ ತನ್ನ ಮನದೋಳ್ತೊಳೆಯೆ ಮನಸಿಜಹರನೀತನ
ಗರ್ವಮಂ ಕಂಠ ತನ್ನಂಘ್ರಿಕನಂ ಕೊಂಡೊಯ್ಯ ತೋರ್ವನೆಂದು
ಶಿವಂ ಸನಾಜಂ ನಿಜ ಶರಣ ಪ್ರಣಯ ಕಲಪ ಲಿಲಾಶೋಲಂ
ಕನಸಿನೊಪ್ಪೆಂದೆಲೆ ಮಗನೆ ಶಂಕರವಾಸಿಯ್ಯ ನೀನೊಂದೆಡೆಯೊರದೆ
ಸಮಸ್ತ ಶಿವಪುರಂಗಂ ನೋಕ್ಕು ವಿವ ನನ್ನನುಂ ಕಂಡು ಮಧ್ಯಕ್ಷರಂ
ನೋಡಿ ಸಾಮಾನ್ಯಮಂ ಲೋಕಂ ಸ್ರತಾಪಮಂ ಬೀಗಿ ಮರನ್ನು ಬಿಪ್ಪು
ದಂದು ಬೆಸಸಿ ಬಿಜಯಂಗೆಯಬಿಚ್ಚಿತ್ತು ಕುತವಾಗನಂವಾಗ್ಯಗಮಮಂ
ವಿತ್ತರ್ಪ ಸುಳುಕಂಗಳಂ ಎಂತಕ್ಕೆ ಸಂಪ್ರೀಕೊಳುತ್ತಂ ಜಡಿಯ ರಂಕ
ರನಂ ಬೀಳ್ತೊಂಡು ಶಿವವಾಸಿಯಂ ಬೀತಿಕ್ಕೊಂಡು ಗುಂಜಾದಿವಿಷ
ತ್ರಯಂ ವಕ್ರಪಾದನ ಶಿವದೋಟ್ಟು ನಿನಲೆಯೆ ನೊರಮಟ್ಟಿ ಬಡನೆ

ಬರ್ಪ ಹರಭಕ್ತರಂ ಮರಳಿ ಕಸುಪಿ ದಕ್ಷಾಧ್ಯಕ್ಷಂ ಕ್ಷೇತ್ರದೈವ ವಿಧಾ
ವಣಂ ಅನುಚಿತ ದೈವತವನಂ ದರ್ಶಿತದೈವ ಧರಾಧರವನಿ ದೈವ್ಯ
ದೈವಕೃಪಾಪೇರುವೆನಿಸ ರಂಕರದಾಸೈಯ್ಯಂ ಪಶ್ಚಿಮಾಭಿಮುಖನಾಗಿ ನಡ
ತರುತಂ

ನೋಡಿದರ್ಗೆ ಶೈವಸಂಪದಮನೀವುತಂ ನುಡಿಸಿದರ್ಗೆ ಧರಣೀಶ್ವ
ರತ್ವಮಂ ಕರಣಿಸುತ್ತಂ ಪೆಟ್ಟಿದ ಪ್ರಾಣಿಗಳಂ ಸ್ವರ್ಗಕ್ಕೆ ಕಸುಪುತಂ
ಮುಟ್ಟಿದರಂ ಮುಕ್ತಿಗೆ ಕಳುಸುತಂ ಕೆಲವೆಡೆಗೈದು ಪಲಪೂರ್ಣಂ ಕಳೆದು
ದಾಸನ ಮನದ ಗವನಮಂ ಬಿಡಿಸಿ ತವನಿಧಿಯಂ ಪೇಚಿಸಲೆಂದು ಶಿವ
ಭಕ್ತಿಭೂಷಣರೆನಿಸು ಪ್ರಾತನರ ಪ್ಲದ್ಧಾಚಾರ ಭಕ್ತಿರಸಂ ಮಡುಗಟ್ಟಿ
ದಂತಿವನ ಮುದನೂರ ಸುಗತರ್ಪಣಗ್ ಲೋಕ ವಾಳವ ವಂಗ
ಬಂಗಾಳ ತೆಲಗು ಗುರ್ಬರ ಮೊವಲಾದ ನಾನಾ ದೇಶಂಗಳ್ಗೆ ಪಿಡಿದು
ಪೋಪ ಹಿಂಡುಗೊಟ್ಟಿಗೆಯ ತಂಡಂಗೆಂ ತಲೆಪೊರೆಯ ಜನಂಗಳಂ
ಬಂಟಿಗೊತ್ತೊತ್ತೆಯಂ ದಾಸಂಗೀರನಿತ್ತ ತವನಿಧಿಯ ಸಂಭ್ರಮದ ಸಂದ
ನೆಗೆ ಮನದೋಲನಂತಸಂ ಬಡುತ್ತಂ ಮುದನೂರಂ ನೊಕ್ಕು ರಾಮ
ನಾಧನಂ ಕಂಡೆರಗಿ ಆ ಶಿವಾಲಯದ ಹತ್ತಿರೆ ಬೀಡಾರಮಂ ಬಿಟ್ಟು
ರಂಕರದಾಸಯ್ಯಂ ಪುಠ್ಯಪುಠ್ಯರನುಗುತ್ತಲಿರೆ ಇವಂ ಕೇಳ್ವು ಜೇಡರ
ನಾಸೈಯ್ಯಂ ಬಂದು ಪ್ಲೆಯ್ಯಕ್ಕೆ ಕೆಯ್ಯ ಮುಗಿಮ ರವಿ ಹತ್ತಿರೆ ಚಂದ್ರಮಂ
ಕುಳ್ಳಿಪಂತೆ ಕೆಲವೋಪ್ಪಳಿದೂ ಶಿವಕಥಾಗೋಪ್ಪಿಯಿಂ ಕೆರಿದು ಪೊಟ್ಟಂ
ಕಳೆದು ಹರುಷೋದಯರಾಗಿಸಾ ಸಮಯದೊಳ್ ಶಿವದಾಸಿಯರು ಎಲೆ
ಮಗನೆ ಧಾನ್ಯಕ್ಕೆ ಬಿಜಯಂಗೆಯ್ಯೆಂದು ನಕ್ರಪಾದಂಗೆ ಪೇಳಲಾ ಮಾತಂ
ಕೇಳ್ವು ಜೇಡರ ದಾಸೈಯ್ಯಂ ಶಿವಕಾರುಣ್ಯ ಸಗವಶ್ಯದಯಂ ತವನಿಧಿಯುಂ
ಟೆಂಬ ಗವನದಿಂ ಮುಂಗಾಣದೆ ಮೇಲನರಿಯದೆ ಶಿವಭಕ್ತಪಿರಿಯರ್ಗೆ
ಪಿರಿಯರಂಜೆಂಬುದನಿಯದೆ ಶಿವತಕರಂಗೆ ತಂಪನೀವಂತೆ ಭಾಸ್ವರಂಗೆ
ಬೆಳಗಂ ಕುಡುವಂತೆ ವಟ್ಟಿಗೆ ಉಪ್ಪವಂ ಕುಡುವಂತೆ ಕೈಮುಗಿಮ ದೇವ
ನಾರೋಗನೆಗೆ ಧಾನ್ಯಮಂ ತರಮುಗಲೆಕೆ ಎನ್ನು ಮನೆಯೋಪ್ಪುಕುಮಾರ
ಧಾನ್ಯಮುಂಟೆ ಇಲ್ಲಿ ನೀವಿರ್ಪನ್ನವರಂ ಧಾನ್ಯಕ್ಕೆ ಪೋಗಲಾಗದು ನೀರೋ
ಧಂಜೇಡ ಹತ್ತ ಇಪ್ಪತ್ತು ಸಾವಿರ ಸಲ್ಲಜೇರಂ ಕಳೆಪುನೆಂ ಅದು
ಕ್ರೈಕೊಳ್ಳುದೆಂದು ಸ್ವರ್ಧಿನತೆ ಮಿಕ್ಕು ಸ್ನೇಹರವದೊಡನೆ ಸಂಪನ್ನತೆ
ಗೂಡಿ ಬಿನ್ನಸಂಗೆಯ್ಯೆ ರಂಕರಧಾನಮನಿತುಬೇಗಂ ಮಾಡುಂಕುರಿಸಿದಾ

క్షేపద మేలే పల్లవవీధి నమగోపం బీరసి ముగుళ్ళుగే మోగ
 దోళలరే నోడి నుడిదనక్కక్క బడ భక్తగేమగే నేల్లెల్లిమూదు
 విరంజియ వక్త్రమం చివుంటి వృత్తువిన మనేయం ముత్తి హరియ
 నోసలరణ జలమం భిక్ష్వాసాత్రయోల్లెవి విష్ణుక్షేనననిదేత్తి తిరి
 దాడిదన మక్కళ్ళ సిరియల్లియదేలే దాస నిం కోడువస నాం
 కోళ్ళవనుంటుంటిందు నసు కటికియనాడుత్త్రేళ్ళు బందు బీడా
 రద మనేయ ముందోప్పువ తిప్పేయనాతం తేగేయిసి మోన్న కడ
 వరంగళం తోరిసి నినగే బీళ్ళనితం కోళ్ళు కేళ్ళేలే దాస కేళ్ళే
 నుత్త నిన్న నాల్వరల్లెల్ల జళ్ళగే తక్కు మురుకవల్ల తవనిధియం
 కేట్టదేవం తానే కేండ్లం నిం మోగేందు శంకరదాస్వేయ్యం
 జడిదు నుడియే

జేడర దాసయ్యంగే భితి బలిదు బీరగు రూపగోండు
 కౌతుకం మట్టి జాతభయం జక్కలిసి కందిద రవియంతే కళి
 యోడేద చంద్రనంతే మరుళంతే మరేదు లాన్య హృదయనాగి
 నిందిరలమ్మదే మేల్లమేల్లనే నిజనికయదత్త బరుతిద దాసనం
 కండిదేనిదేనోళగే తవనిధి కవలాయెత్తు పోరగే భక్తిరసం బరి
 దాయెత్తు ముఖద నయం దారిత్తు కణ్ణుగళ కాంతి జారిత్తు
 సత్యశరణర కూడుత్తరంగోట్టిరేకే ఆల్లదిదోడినితాగదేందు నుడియే
 దాసం కేళ్ళు తివభక్తిసంపన్న అగ్గళద దుగ్గళే నిఱేందంతే శంకర
 దాసనోళ్ళలుగేయం మాప్పరే నమ్మ భక్తి ఎనితు నావేతరవరు
 రామనాథనా పోక్తీనం వాడిదసనందారరివరు ఇంతిదల్లెల్ల
 నడియేందు సద్భక్తిగూడి శాంతిభూషణ్ శివేకనిష్ఠే ఏరి మేల్ల
 మేల్లనల్లిం తోడగి వ్యేయిక్కూతం బందు చిత్తదభయమం మనద
 లల్లెయం ముఖద కార్పణ్యముం దిట్టేయ ద్యేన్యముం బీరసి
 దాసం శంకరదాస్వేయ్యగళ పదతళదోళో ధోషునే బిళ్ళు దేవా
 తిసువినోళ్ళైతియుంటి పశువినోళ్ళద్దియుంటి మతిహిణంగే మన్న
 ణేయుంటి దీనంగే దాక్షిణ్యముంటి క్షేణంగే జాణ్యేయుంటి భక్తి
 ఇడ్డేయోచ్చయముంటి ఎన్నోళ్ళుణవనరసువరే తోక్తినోళ్ళప్పనర
 సువరే సతియపరాధమం పతి నిరీక్షిసువరే కృపాసముద్ర కరణి

ಕರುಣಿಸುವುದೆಂದು ಮತ್ತೆ ಮತ್ತೆ ಸೈಗೆಡೆದು ಬೀಳ್ತ ದುಗ್ಗಲೆಯಂ ಶಿವ
 ಭಕ್ತಿಭರಿತಂ ಕಿಂಕುರ್ವಾಣ ಭಕ್ತಿರಸದೊಳಗೆ ನೋಡಿ ದಾಸನ ಮೇಲಣ
 ಮುನಿಸುಂ ನಿಮಿಷದೊಳ್ಪೋಗೆ ಕರುಣಿಸಿ ಶಿರದ ಮೇಲೆ ಶ್ರೀಹಸ್ತಮ
 ನಿಟ್ಟು ರಾಮನಾಥಂ ಕೊಟ್ಟುಸಾರ ತವನಿಧಿಯುಂ ಒಳಗಣೆಂದ ತೆಗೆ
 ತರ್ಪೆನೆಂಬ ಭ್ರಮೆಯಂ ಬಿಟ್ಟು ಇಂದು ಮೊದಲಾಗಿ ಮೇಲಣೆಂದುಕುತ್ರೆ
 ಬರಲೆಂದು ವರವಂ ಕೊಟ್ಟು ಅವರಿವಾರಂ ಕಳುಪೆ ನಿಜನಿಳಯಕ್ಕೆ
 ಬಂದುಕ್ಕೆ ನೆಗೆವ ತವನಿಧಿಯಂ ಕಂಡು ದಾಸದುಗ್ಗಲೆಯರ್ಗೇ ಹರುಷು
 ದಳವೇರಿ ಶಿವಭಕ್ತನೋಳ್ಳಂಬುಗೆ ನೂರ್ಮಡಿಸಿ ನಿಜನಿಳಯದೊಳು
 ಶಿವನಂ ಓಲೈಸುತ್ತಿರಲಿತ್ತ ರುದ್ರಾವತಾರನಪ್ಪ ಶಂಕರದಾಸೈಯ್ಯಂ ಗವ
 ಸಣಿಗೆಗವಿಸಿದ ಸಾಶುಸತ್ವಾದಂತೆ ಮೊಗವಡದ ಮಹಿಮಂ ಸದಮಳ
 ನಿಳಯಂ ಮುದನೂರೊಳರ್ದನತ್ತಲು

ಜಯಸಿಂಹರಾಯನಿರ್ಪ ಕಲ್ಯಾಣದೊಳುಂ ದರ್ಭೆಯ ನಿರ್ಭಾಗ್ಯರುಂ
 ವೇದವಾದಿಗಳುಂ ಕೊಂಡೆಯರುಂ ತರ್ಕದ ತಾಮಸರುಂ ಯಜ್ಞದ
 ಅಜ್ಞಾನಿಗಳುಂ ತಿಲದಾನದ ಕುಲಹೀನರುಂ ಮಹಿಷದಾನದ ಸಾಹಸಿ
 ಗಳುಂ ಕಾಳಾಮುಖದಾನದ ದಾಳಿಕಾರರೆನಿಸ ದಾನಯಾಚಕರೆನಿಸ
 ನೀಚರುಂ ನೆರೆದು ಬಂದರಸಂಗೆ ಆಶೀರ್ವಾದಮಂ ಕೊಟ್ಟು ಎಲೆ ದೇವ
 ನವಿಲೆಯೊಳೋರ್ವ ಶಂಕರದಾಸೈಯ್ಯನೆಂಬಾತಂ ನೊಸಲಕಣ್ಣಂ ಪಡೆದು
 ಪರದೈವ ಪ್ರತಿಮೆಗಳಂ ದಹಿಸುವ ಬಿರುದಿನ ಅತ್ಯಾಸುರಂ ಮಾಡಿ
 ಕೊಂಡಿರ್ಪನೀಗಳ್ಳುದನೂರೊಳರ್ದಪನವನಂ ನಮ್ಮೂರ ತಮ್ಮಡಿಗಳ
 ಕೂಡೆ ಕರೆಯಿಸಿ ಹಿರಣ್ಯಕಶ್ಯಪಮದಭಂಜನಂ ನಾರಸಿಂಹಂ ಬಾಯ್ಕೆರೆ
 ದಿದರ್ಪ ತನ್ಮೂರ್ತಿಯಂ ನೊಸಲಕಣ್ಣ ನೋಡಿಸಿ ಭಕ್ತರ ನುಡಿಯ
 ಪೇರ್ಬುಸಿಯ ಪುಸಿಕಂಗಳಂ ನೋಡಲಕ್ಕುಮೆನೆ ಅರಸಂ ಕೇಳ್ವ ಮಾತಿಗೆ
ನರಿಯ ಗೀತಕ್ಕೆ ಬಳ್ಳು ತಲೆದೂಗಿದಂತೆ ತಲೆದೂಗುತ್ತಂ ಒಡಂಬಟ್ಟು
ತಲೆದೂಗಿ ಸತ್ಯ ಶರಣನಚ್ಚ ಸಾಮರ್ಥ್ಯವನರಿಯದ ಸ್ವಾಮಿದ್ರೋಹಿಗ
 ಳೆಲ್ಲನೆರೆದು ಆ ಪಟ್ಟಣದ ತ್ರಿಪುರಾಂತಕ ದೇವರ ಸ್ಥಾನಿಕರಂ ಕರೆಯಿಸಿ
 ನೀವೆಂದು ಮೋಗಿ ಮುದನೂರೊಳರ್ದ ಶಂಕರದಾಸಯ್ಯನಂ ಒಡ
 ಗೊಂಡು ಬನ್ನಿರೆಂದರಸಂ ಪೇಳೆ ಕೇಳ್ವ ತಮ್ಮಡಿಗಳ್ಳುದನೂರ್ಗೆ ಬಂದು
 ಸತ್ಯಶರಣನಂ ಕಂಡು ದೇವ ದೇವ ಕಲ್ಯಾಣದ ತ್ರಿಪುರಾಂತಕ ದೇವರೇ

ವೊದಲಾದ - ಮಹಾಸ್ಥಾನಂಗಳಂ ಕಂಡು ಶಿವಭಕ್ತರಂ ನೋಡಲ್ಪಿಜ ಯಂಗೈವುದೆಂದು ಪೇಳಲೊಡಂಬಟ್ಟು,

ಭಕ್ತಜನವೇಷ್ಟಿತಂ ಶಂಕರದಾಸಯ್ಯಂ ನರಸಿಂಹೋಪಸಂಹಾರಕ್ಕೆ ಪೊರಮಡುವ ಶರಭದೇವನಂತೆ ಪೊರಮಟ್ಟು ನಡೆದುಬಂದು ಕಲ್ಯಾಣಮಂ ಸುಗುತರ್ಪಾಗಳ್ ಜಯಸಿಂಹರಾಯಂ ಹಸ್ತ್ಯಶ್ವರಥಪದಾತಿಗಳಂ ಭತ್ತಚಾಮರ ಕಳಶ ಕನ್ನಡಿಗಳಿಂದಿದಿಗೊಳೆ ಪಟ್ಟಣಮಂ ಪೊಕ್ಕು ಶರಣರ ನಿಳಯದೊಳು ಬಿಜಯಂಗೈದು ಶರಣಕುಲ ಸಂಭಾಷಿತ ಶಿವ ಪುರಾಣ ಶಿವಕಥಾಮೃತ ರಸದೊಳವಗಾಹಂಗೈದು ವಿಕಸಿತ ಹೃದಯ ಕಮಲನಾಗುತ್ತೊಂದೆರಡು ದಿನಮಿರಲಲ್ಲಿಗೆ,

ಜಯಸಿಂಹರಾಯಂ ಕ್ಷುದ್ರಮಂತ್ರಾಕೋಚನೆಯಂ ಮಾಡಿ ಪ್ರಥಾನಿಗಳಂ ಕೂಡಿಕೊಂಡು ಬಂದು ಶಂಕರ ದಾಸಯ್ಯಗಳಿಗೆ ಕೆಯ್ಯಂ ಮುಗಿದು ದೇವ ಶಿವದೇವ ಸ್ಥಾನಂಗಳಂ ನೋಡಲ್ಪಿಜಯಂಗೈವುದೆಂದು ತಾನೇಳ್ವು ಕೈಗೊಟ್ಟು ನಡೆತಂದು ಪಲವು ಲಿಂಗಂಗಳಂ ಭರದಿಂತೋರುತ್ತಂ ಬರ್ಪಾಗಳ್ಳುದೆ ಸುವರ್ಣ ಖಚಿತವಾಗಿ ಕೋಳಿಯ ಗೂಡಿನಂತಿದ್ ವಿಸ್ತುಗೃಹದೊಳ್ಳೆಂದು ದೇವಕಳಾಸಾನ್ನಿಧ್ಯವಹ ನೃಸಿಂಹ ಪ್ರತಿಮೆಯಂ ನಿಮ್ಮ ನೊಸಲಗಣ್ಣಿಂ ನೋಡಲು ಘನ ಶ್ರುತಿಷ್ಠಿಯಾದಪುದು, ನೋಡಿ ಕರುಣಿಸಿವೆನೆ ಶಂಕರ ದಾಸಯ್ಯಂಗಳರಿದಯ್ಯೋ ಶರಭದೇವರ ಕೆಯ್ಯೋಳ್ಳುಚ್ಚು ನೂರಾದವನಡಿಗಡಿಗೆ ಕಾಡಲೇಕೆ? ನೋಡಿದ ಪ್ರತಿಮೆಗಳ್ಳಿ ವಕ್ಕು. ನಿಮಗೆ ನಿರೊಧಂಬರ್ಕು. ಬೇಡ ಬೇಡಕಟ ಪ್ರಾಣಿಗಳ ಮನವ ನೋಯಿಸಲೇಕಯ್ಯ ಬೇಡೆಂದು ಸುಮ್ಮನಿರೆ, ಮತ್ತೆ ಮೆಯ್ಯಿಕ್ಕಿ ನಿಮ್ಮಡಿಗಳ್ನೋಡಿದೊಡಳಿವುಂಟೆ, ಸುಪ್ರತಿಷ್ಠಮಕ್ಕೆಂದಾಕ್ಷೇಪದಿಂ ಪರಿಹಾಸ್ಯವ ನಾಡೆ, ಆ ಕಟಕಿಯಂ ಕೇಳಲಾರದೆ ಚಿತ್ತದೊಳ್ ಘೂರ್ಮಿಸಿ ಅಹಂಕಾರದೊಳ್ಳಡಗರಿಸಿ ಬುದ್ಧಿಯೋಳ್ಳಲಿದು ಮನದೋಳ್ಳುಳಿದು ಕೋಪದೋಳ್ಳುಸುಂಕಿ ಅದ್ಭುತ ರಸದೊಳಂಕುರಿಸಿ ರೌದ್ರದೋಳ್ಳೂಡಿಸಿ ಭಯಾನಕದೊಳ್ಳಾವಿಸಿ ಗಂಭೀರದೋಳ್ಳುಳಿಘುಳಿಸಿ ವೀರದೊಳ್ಳಜರಿ ವಿಕ್ರಮದೋಳ್ಳರ್ಜಿಸಿ ಒರಸಿಡಿಲ ಗವಸಣಿಕೆದಿಗೆವಂತೆ ಕಡೆಗಾಲದ ಕಿಚ್ಚಿನ ಮುಚ್ಚು ಕೈರೆವಂತೆ ನಂದಿಯ ಮೊಗವಡವನೊಯ್ಯನೊಯ್ಯ ನೋಸರಿಸಲೊಡಂಬಿಸಿಗಣ್ಣಿನೊಳಗೆ ಘುಳುಘುಳಿಸಿ ಸುಳದು ಥಗಿಲ್ಪುಗಿಲೆಂದು ಭೋಂಕೆನೆ ನೆಗೆದು ಮುಂಗಾಣಿಸಿ ಪರಿದು ನೃಸಿಂಹ ಪ್ರತಿಮೆಯಂ ನೆರೆದುರುವೆ ನೃಕೇ


ಸರಿಯು ಘುರಿಘುರಿಲನುರಿದು ಬಾಯಿ ಹುರಿಹಂಚಾಗಿ ಕೋರೆದಾಡೆ
 ನೆರೆ ಬರಿದು ನಿಡುನಾಲಿಗೆ ಸೆಕ್ಕನೆ ಸೀಳ್ತು ಬಿಡುಗಣ್ಣಿಡೆನು ಹಾರಿ
 ವ್ಯಗವದನಂ ಭುಗಿಲೆಂದು ನಖದ ಕೈ ನೆರೆ ಸೀದು ಕರಿಮುರಿಯಾಗಿ
 ಸರ್ವಾಂಗಗಳರಳ್ತು ಫಳಫಳನೆ ಕಳಲ್ತು ಬಿರ್ಚಿ ಬೇರಾಗಿ ಅರಗಿನ
 ರೂಪನುರಿಯ ಕೊನೆ ಪತ್ತಿದಂತಾಗೆ ಬದುಮಯ್ಯನ ಮೆಯ್ಯಂಬರ
 ಸಿಡಿಲು ಪೊಡೆದಂತಾಗೆ ನೃಸಿಂಹ ಪ್ರತಿಮೆ ಧರೆಯ ಮೇಲುರುಳೆ,

ಜಯಸಿಂಹರಾಯನುಂ ವೈಷ್ಣವರುಂ ವಾದಿಗಳುಂ ಉರಿದು ಮೊಗಹು
 ಗೆಡಿ ಪರಸಮಯಿಗಳೊರೆಯಿಟ್ಟು ಹಲ್ಲಂ ಕಿರಿದು ಹುಲ್ಲಂ ಕರ್ಚಿ ದೇವ
 ರುದ್ರಾವತಾರನೆಂದರಿಯದೆ ಮರೆದು ಮರುಳಾದ ಸರ್ವಾಪರಾಧಿಗಳು ದೇವ
 ಉಗ್ರಲೋಚನಮಂ ಮುಸುಂಕು ಮುಚ್ಚುಳಕ್ಕೆಂದು ಚರಣದೊಳ್ ಸೈಗೆ
 ಡೆದು ಪಟ್ಟಿದೊರಲ್ತು ಮೇಲನರಿಯದ ಬಾಲಕರ್ಗಿ ಪಿರಿಯರನರಿಯದ
 ನರಗುರಿಗಳ್ಗೆ ನಿತ್ಯರನರಿಯದನಿತ್ಯರಂ ಕಾವುದೆಂದು ಕಿಂಕುರ್ವಾಣಮಂ
 ತೋರೆ ಶಂಕರದಾಸಯ್ಯಂ ಕರುಣಿಸಿ ನೋಡಿ ನಂದಿಯ ಮೊಗವಡಮಂ
 ಮುಸುಂಕಿ ಜಯಸಿಂಹರಾಯಂಭಯಮಂ ಕೊಟ್ಟು ನಿಜನಿಳಯಮಂ
 ಪೊಕ್ಕು ಪುರಹರನ ಪ್ರತಾಪರೂಪಂ ನರಸಿಂಹಪ್ರತಿಮಾವಿಭಾಕರನುಂ
 ನರಲೋಕ ವೀರಭದ್ರನುಂ ಸತ್ಯನಿಳಯಂ ಶರಣರೊಡಗೂಡಿ ಶಂಕರಾ
 ರೋಹಣಮನೋತರಂಗ ಸಮುಲ್ಲಸಿತ ಸಿತಹೃತ್ಯಮಲಂ ಕಲೃಣದೊ
 ಳರೆಯಿರೆ.

ದ್ವಿತೀಯಸ್ಥಲ ಸಮಾಪ್ತ.



ತೃತೀಯಸ್ಥಲ.



ವೃತ್ತಃ—ಅರಿಯದೆ ಮೇಘವಹ್ನಿಗಿದಿರಾದ ನರಂಗೆ ಹುತಾಶನಾರ್ಚಗಂ
ತರಗೆಲಿಯಾಗುತಿರ್ದವೆನಿಸುಂ ಸಲೆ ಶಂಕರದಾಸಿಮಯ್ಯನಂ
ಮೆರೆದ ಮಹೇಶನಂ ನಿಟಿಲ ಲೋಚನನಂ ಶಿವತತ್ಪರೂಪನಂ
ಮರೆಯದೆ ನಿಚ್ಚು ಲೋಲೈಸುತೊಪ್ಪಿದನಾ ಜಯಸಿಂಹ ಭೂಭುಜಂ ||

ರಗಳಿ.

ಇಂತು ಜಯಸಿಂಹನೃಪನೋಲೈಸುತಿರಲಲ್ಲಿ
ಮುಂತೆ ಶಂಕರದಾಸಿಮಯ್ಯನೊಪ್ಪುತ್ತಲ್ಲಿ
ನೆನೆದನಾ ಜಡಿಯ ಶಂಕರದೇವನಂಘ್ರಿಯಂ
ನೆನೆವರಭಿಮತವೀವ ಕಾರುಣ್ಯವಾರ್ಧಿಯಂ
ನೆನೆದು ಪೊರಮಟ್ಟನಾ ಶಿವಭಕ್ತರೊಡನೆ ಬರೆ
ಮನಮೊಸೆದು ಜಯಸಿಂಹರಾಯನೋಲೈಸಿ ಬರೆ
ಬಂದರಸನಂ ಶರಣ ಸಂದೋಹಮಂ ಕಳಿಸಿ
ಸಂದಣಿಸ ಪರದೈವ ಕುಲದ ಗರ್ವವನಿಳಿಸಿ
ಶಿವದಾಸಿಗಳ್ಳಂತೆ ಪಿಂತೆ ನಡೆತರುತಿರಲು
ಶಿವನಿತ್ತ ವಕ್ರಪಾದಂ ಮುಂದೆ ಬರುತಿರಲು

ಶೈವಾಂಬುವಾರ್ಧಿವರ್ಧನ ವಿಮಲಚಂದ್ರಮಂ
ಶೈವ ಕುಲಗಗನ ಧವಳಪ ದಿನಪವಿಭ್ರಮಂ
ವೃಷಭೇಂದ್ರ ಮುದ್ರಿತ ಲಲಾಟೇಕ್ಷಣಾಂಕಿತಂ
ದಶದಿಗಂತ ಪ್ರಸಿದ್ಧ ಪ್ರತಾಪಾನ್ವಿತಂ
ಹರಭಕ್ತಿ ಭೂಷಣಂ ಪರಸಮಯ ಭೀಷಣಂ
ನರಹರಿ ಪ್ರತಿಮಾ ಮದ ಪ್ರಖರ ಶೋಷಣಂ
ನಡಿತಂದನಮ್ಮಮ್ಮ ನೆರೆ ಮನದ ನಿಶ್ಚಳಂ
ನಡಿತಂದನೆಲೆಲೆ ಪರಸಮಯ ಕೋಳಾಹಳಂ
ಬರುತಂ ಬಳಲ್ದು ಪೆಂಜೀರಿ ಪೊರಗೆಸೆದಿರ್ಪ
ನರರು ಕೊಂಡಾಡುವಾ ಮೈಲಾರನೊಸ್ಪಿರ್ಪ

ಮಾಳಿಗೆಯ ಕೆಲದ ಪಾಸಿನ ಮೇಲೆ ಕುಳ್ಳಿದು
 ವೈಕುಂಠನ ನಡೆಪುತಂ ತಾಗುತಂ ಕುಳ್ಳಿದು
 ಸುಟ್ಟುರುಪದಿಂದೆನ್ನ ನಡಸಿದಂ ಬರ್ದುಕೆದೆಂ
 ಮುಟ್ಟುಬಾರದ ಮಹಿಮನಂಪ್ರಿಯಂ ಸೋಂಕೆದೆಂ
 ಎಂದಾಗಳಾ ಪ್ರತಿಮೆ ಬರ್ದುಕೆದೆನೆನುತಮಿರೆ
 ನಿಂದವರು ಕರುಣಮಂ ಪಾರುತಂ ನಡುಗುತಿರೆ
 ಅಂದು ಶಂಕರದಾಸಿಮಯ್ಯನೊಪ್ಪುತ್ತಮಿರೆ
 ಮುಂದೆ ನಲವಿಂ ವಕ್ರಪಾದ ಕುಳ್ಳಿರುತಮಿರೆ

ಬಂದಕೋರ್ವಳ್ಳನಿತಿ ದಂಡಿಗೆಯ ಪನ್ನಗದ
 ಸಂದಣಿಸ ವಿರಧೀರರ ಸತಿಯರೊತ್ತರದ
 ಪೆಂಬೀರ ಪಟ್ಟಣದ ಸೊಬಗಿನಗ್ಗದ ವನಿತಿ
 ಇಂಬಿನಿಂ ಮೆರೆವ ಮೈಲಾರದೇವಿ ರಾಗಿಸುತೆ
 ಸಂದಣಿಸ ಹರುಷದಿಂದಂದಣಮನಿಳಿತರುತೆ
 ಬಂದೊಳಗೆ ಪುಗಲವ್ಯದಲ್ಲ ಪೊರಗೆಯೆ ನಿಲುತೆ
 ಮುಂದೆ ಶಂಕರದಾಸಿಮಯ್ಯನಿರುತಿರೆ ಕಂಡು
 ಎಂದಳಾ ಸತಿಯವರ್ಗೆ ನೀವಿದಂ ಕೈಕೊಂಡು
 ಆಯ್ಯ ಪೂದಂಬುಲವನೇರಿಸಿರೆ ಮೈಲಂಗೆ
 ಕಯ್ಯಾರೆ ಮಾಡಿರೇ ವರವೀವ ಮೈಲಂಗೆ
 ಎನುತಲ್ಲಿ ವೀಳೆಯಮುನುಂ ಕರ್ಪುರಂಗಳಂ
 ಕೊನೆಯರಳ ಮಲ್ಲಿಗೆಯ ಸಂಪಿಗೆಯ ನನೆಗಳಂ
 ನೀಡಿದಳ್ ಹರವೇಷವೆಂದರಿಯದಾತಂಗೆ
 ನೀಡಿದಳ್ ಹರಗೆ ಶಂಕರದಾಸಿಮಯ್ಯಂಗೆ
 ಕೊಡಲೀಸಿಕೊಂಡವಂ ಶಂಕರಂಗಳಿಸುತೆ
 ಮೃಡನ ಪ್ರಸಾದಮಂ ಲೀಲೆಯಂ ಕೈಕೊಳುತೆ
 ಗಂಧವಂ ಕಕ್ಷ ವಕ್ಷಸ್ಥಳಕೆ ಪೂಸುತಂ
 ಬಂಧುರ ಪ್ರಸವಮಂ ಮಕುಟದೋಳ್ಸುತ್ತುತಂ
 ವೀಳೆಯವನಲ್ಲಿ ನಲವಿಂದೆ ಕೈಕೊಳುತಮಿರೆ
 ಮೈಳಯಗೆ ಕೊಡದೆ ತಾನೇ ಭೋಗಿಸುತ್ತಮಿರೆ

ಕಂಡದಂ ರಮಣೆ ಮಿಗೆ ಕೋಪಿಸುತೆ ತಾಪಿಸುತೆ
 ಕೊಂಡಿಂತಿದನು ಮೈಲಾರಗೆ ನೇಮಿಸುತೆ
 ಎಲೆಯಯ್ಯ ಮೈಲಂಗೆ ಕೊಡದೆ ನೀಂ ಕೊಂಬರೇ
 ಒಲವಿಂದೆ ಪೂದಂಬುಲವನು ಕೃದಿಪರೇ
 ಎಂದು ಮೈಲಾದೇವಿ ನಂದಾಗ ಸಖಿಯರುಂ
 ನೊಂದು ಮನವಳಿದು ಮೈಲೆಯಗಂಜುತೆಲ್ಲರುಂ
 ಸಾರೆ ಮೈಲಯ್ಯನತೃಗ್ರನೆಂದೆನುತಮಿರೆ
 ಮಿೂರಿ ಶಂಕರದಾಸಿಮಯ್ಯನಂ ನುಡಿವುತಿರೆ

ನಸುನಗುತ್ತಲಿದಾರ್ ಭವಿಗಳಂ ನೆರೆ ನೋಡಿ
 ಒಸೆದು ಕಾರುಣ್ಯದಿಂ ಪ್ರತಿಮೆಯಂ ನೆರೆ ನೋಡಿ
 ಪಿಡಿಯೊರ್ಮೆ ಬಾರೆಲವೊ ತಂಬುಲವನೆನುತಲ್ಲಿ
 ಕೊಡಿ ಯೆನುತೆ ನಡುಗಿ ಮೈಯ್ಯಿಕ್ಕುತಂ ಬಿಟ್ಟಲ್ಲಿ
 ಕೆಯ್ಯೊಡ್ಡಿ ತಂಬುಲವ ಕೊಂಡು ಸವಿದಂ ನಲಿದು
 ಮೆಯ್ಯೊಳಗೆ ಪೂಸಿಕೊಂಡಾನಂದದಿಂ ನಲಿದು
 ನಂದಿರಲ್ಪಂದವರು ಬೆದರಿ ಬೆಟ್ಟಳವೋಗಿ
 ಮುಂದುಗೆಟ್ಟಿರಿವುಗೆಟ್ಟತಿಭಯಾನತರಾಗಿ
 ಎಡಹುತಂ ತಾಗುತಂ ನಡೆಗೊಂಡು ಪರಿತಂದು
 ಕಡುಭೀತಿಯಿಂದೆ ಪುರಜನಕೆ ಪೇಳುತ್ತಂದು
 ಏನೆಂದು ಪೇಳೆವಿದನೀ ಧರೆಗೆ ಪೊಸತಾಯ್ತು.
 ಏನೆಂದು ನುಡಿದಪೆವು ಕಣ್ಣೆ ಕೌತುಕವಾಯ್ತು
 ನಮ್ಮ ಮೈಲಾರದೇವಂಗೀಗಳಂತೋರ್ವ
 ತಮ್ಮಡಿ ಬರುತ್ತಿದನತಿ ಗರ್ವದಿಂದೋರ್ವ
 ನಿಂದು ತನ್ನಯ ಬಾಯ ತಂಬುಲವನಿಕ್ಕಿದಂ
 ಕುಂದಿತ್ತು ಮೈಲುಗನ ಸಾಮರ್ಥ್ಯ ಸಂಪದಂ
 ಮೈಲಾರನೆಲ್ಲರೆಂಜಲ ತಿಂಬ ತೆರನಾಯ್ತು
 ಮೈಲಾರನೊಳಗೆ ದೂಷಣೆಯೆಂಬುದಿಂತಾಯ್ತು
 ಇನ್ನೇಕೆ ಮೈಲಾರನೊಪ್ಪದಿಂ ಪೂಜಿವುದು
 ಇನ್ನೇಕೆ ಹಾಳಾದ ದೂಳವಿಧು ಪೂಜಿವುದು

ಎನೆ ಕೇಳ್ದು ಪೆಂಚೀರ ಜನವೆಲ್ಲ ನಡೆತಂದು
 ತಮತಮಗೆ ಚೋದ್ಯಮಂ ನೋಡಲೆಂದೈತಂದು
 ಅರರೆ ಶಂಕರದಾಸಿಮಯ್ಯನೊಲವಿಂದಂದು
 ಇರದೆ ಪೋಗಲ್ವೇಳ್ಳು ಮೆಂದಾಗ ಮನಬಂದು
 ಅಲ್ಲಿಂದೆ ಪೋಗಲೆಂದಾಗಲುದ್ಯೋಗಿಸುತೆ
 ಮೆಲ್ಲನೇಳುತ್ತೆ ಹರನಂ ನೆನೆದು ಸಾಗಿಸುತೆ
 ಕೊಡೆವಿಡಿದು ಬಾರೆಂದು ಕರುಣದಿಂ ಬೆಸಸುತೀರೆ
 ನಡೆತರುತೆ ವಕ್ರಪಾದಂಗೆ ಬೆಸಸುತ್ತಮೀರೆ
 ತನಗೆ ಬೆಸಸಿದರೆಂದು ಮೈಲಾರನೊಲ್ವೇಳ್ಳು
 ಮನದೊಳಗೆ ಬದುಂಕಿದನೆನುತ್ತೆ ಸುಖಮಂ ತಾಳ್ಳು
 ನಡೆದು ಶಂಕರದಾಸಿಮಯ್ಯಂಗಳೊಡನೊಡನೆ
 ಕಡು ಭಕ್ತ ಮೈಲಾರ ಕೊಡೆವಿಡಿದು ಬರಲೊಡನೆ
 ಲೋಕವರ್ಚಿಸುವ ಮೈಲಾರ ಕೊಡೆಯಂ ಪಿಡಿಯೆ
 ಆಕಸ್ಮಿತಂ ತಾನೆನುತ್ತೆಲ್ಲರುಂ ನುಡಿಯೆ
 ಆ ಪೋದನಾ ಪೋದನಕಟಕಟ ಮೈಲಾರ
 ಆ ಪಿಡಿದನಾ ಕೊಡೆಯನಯ್ಯಯ್ಯೊ ಮೈಲಾರ
 ಎಂದಲ್ಲಿ ಜನರೆಲ್ಲ ಬಾಯಳಿದು ಬರುತಮೀರೆ
 ನೊಂದು ಮೈಗುಂದಿ ಮಿಗೆ ಮರುಗಿ ಮೊರೆಯಿಡುತಮೀರೆ
 ಪರ ಸಮಯಿಗಳ್ಳುಸಿಯೆ ಪರ ದೈವವಲ್ಲಾಡೆ
 ನೆರೆದ ಜನವೆಲ್ಲವದ್ಭುತದೊಳುಂ ಮುಳುಗಾಡೆ
 ನಡೆತಂದನಪ್ರತಿಮನಲ್ಲಿ ಕಿರಿದಂತರಂ
 ಕೊಡೆಯ ನೆಳಲೊಳಗೆ ಮೃಡಮೂರ್ತಿ ಬರುತೀರೆ ಕರಂ
 ಮೈಲಾರನಂ ಬಿಡುವುದೆಮಗೆ ಶಶಿಶೇಖರಾ
 ಮೈಲಾರನಂ ಬಿಡುವುದೆಮಗೆ ಕರುಣಾಕರಾ
 ಎಂಬ ಕಿಂಕುರ್ವಾಣದವರುವುಂ ಮನಂಗೆಗೊಂಡು
 ಬೆಂಬಳಿಯೊಳ್ಳೈತರ್ಪ ಜನದ ಬರವಂ ಕಂಡು
 ತಿರುಗಿ ಮೈಲಾರನಂ ನೋಡಿ ನೀನೇಂ ಬಂದೆ
 ಪುರಜನಂ ಮರುಗುತಿರಲೇಕೆ ಮೈಲುಗ ಬಂದೆ
 ಕೊಡು ಕೊಡೆಯನಾ ವಕ್ರಪಾದಂಗೆನುತ್ತಮೀರೆ
 ಕೊಡಲಾರದಲ್ಲಿ ಮೈಲುಗ ನುಡಿದನೊಪ್ಪತೀರೆ

ದೇವ ಈ ಕೊಡೆ ಎನಗಿರಲೈಕು ಶಂಕರಾ
 ದೇವ ಈ ಕೊಡೆಯ ನಾಂ ಕೊಡೆ ಬಿಡೆಂ ಶಂಕರಾ
 ಕೊಡೆವಿಡಿದು ಪೊಡವಿಯೊಳು ರಂಜಿಸುವೆನೆಲೆ ದೇವ
 ಕೊಡೆಯಿರಲಣ್ಣತಳಂ ಬೆಸಕೈವುದೆಲೆ ದೇವ
 ಕಡು ಕರುಣದಿಂ ನೋಡಿ ಕೊಡೆವಿಡಿದು ನಿಲ್ಲೆಂದು
 ಪೊಡವಿಗೀ ಕೊಡೆಯಿಂದೆ ಪೆಸರಕ್ಕು ನಿನಗೆಂದು
 ಇಂತು ಸೈಲಾರನಂ ಕೊಡೆವಿಡಿಸಿ ನೋಡುತಂ
 ಅಂತಕಾಂತಕತನುಜನತಿ ಮುದದೊಳೊಪ್ಪುತಂ

ತಿರುಗಿ ಕಿರಿದಂತರಂ ನಡೆತರುತ್ತಿರ್ಪಲ್ಲಿ
 ಉರವಣಿಸಿ ಭೈರವಂ ಸಂಭ್ರಮದೊಳಿರಲಲ್ಲಿ
 ಪಿಡಿದ ಡಮರುಗದ ಕಡು ಹೊಯ್ಲು ಸಂಭ್ರಮಗಳಿಂ
 ನಡೆದು ಕೂಳಂ ಬಂದು ತಿರುಗುತಿರ್ಪವರ್ಗಳಿಂ
 ತಲೆಗೆದರಿ ಯಲಗಿನಿಂ ತಿವಿದುಕೊಳುತಿರ್ಪರಿಂ
 ನೆಲದಿ ನಿಂದಿದುರ್ ಮಾಮಸಕದಿಂ ಕುಣಿವರಿಂ
 ಎಸೆದಿದರ್ ಭೈರವನ ನೆರವಿಯಂ ನೆರೆ ಕಂಡು
 ಅಸದಳದ ಶಿವಭಾರವಲ್ಲಿರ್ಪುದಂ ಕಂಡು
 ಶಿವಭಾರವೇಕೆ ತ್ರಿಶೂಲ ತಾನಿವರ್ಗೇಕೆ
 ಶಿವನ ಭಕ್ತರ್ಗಲ್ಲದನ್ಯರ್ಗೇ ತಾನೇಕೆ
 ಎಂಬ ನುಡಿಯಿಂ ಮುನ್ನು ಜನದ ಎದೆ ಜಗ್ಗಿನಲು
 ಇಂಬರಿದು ಭೈರವಂ ಪರಿತಂದು ಭೋಂಕೆನಲು
 ಶಿವಭಾರಮಂ ಪೊಳ್ಳು ಪದತಳಕ್ಕೆರಗುತಿರೆ
 ಶಿವಮೂರ್ತಿ ನೀನೆನಗೆ ಕರುಣಿಪುದೆನುತ್ತಮಿರೆ
 ಕರುಣದಿಂ ಭೈರವಂಗಿತ್ತು ಶಿವಭಾರಮಂ
 ಧರೆ ಪೊಗಳುತ್ತಿರೆ ಕೊಟ್ಟ ಕಿಂಕರಾಕಾರಮಂ

ತಿರುಗಿದಂ ನವಿಲೆಯತ್ತಲು ಶಂಕರಧ್ಯಾನಿ
 ಬರುತಿರ್ದನಮ್ಮಮ್ಮನತುಳ ಬಲ ಕಡುಮಾನಿ
 ಶಿವನಲ್ಲಿ ನೊಸಲಕಣ್ಣಂ ಪಡೆದ ಸಂಪದಂ
 ತವನಿಧಿಯನೊಳಕೊಂಡು ಕೊಟ್ಟ ಮಹಿಮಾಸ್ವದಂ

ಉಗ್ರ ನರಸಿಂಹನಂ ಭಂಗಿಸಿದ ಭೀಕರಂ
 ಉಗ್ರಲೋಚನದ ಭಾಳಸ್ಥಳ ಭಯಂಕರಂ
 ಪೆಂಚೇರ ವೈಲನಂ ಕೊಡೆವಿಡಿಸಿದುನ್ನತಂ
 ಬೆಂಬಿಡದೆ ಭೈರವನನುದ್ಧರಿಸಿದುನ್ನತಂ
 ಪರದೈವಸಂತಾನ ಘನಪವನವಿಸ್ತಾರಂ
 ಪರಸಮಯ ತಿವುರ ಕುಲಕಮನೀಯ ಭಾಸ್ಕರಂ
 ಅರರೆ ಷಡ್ವರ್ಷನದ ಗರ್ವಸರ್ವಸ್ವಹಂ
 ನರರ ದುರಿತೋಷ್ಣಕಾನನ ದಾವದರ್ಪಹಂ
 ಆಹ ನಂದಿಯ ಮೊಗವಡದ ಮಹಿಮನೈತರಲು
 ಸಾಹಸಾಭರಣನೋಲ್ಲೂರುತ್ತ ನಡೆತರಲು

ಕಂಡಿದಿಗೊಂಡರಾ ನವಿಲೆಯ ಮಹಾಗಣಂ
 ಚಂಡ ಕರದಂಡಧರ ಹರನ ನಚ್ಚಿನ ಗಣಂ
 ಸಿಡಿಲನಿದಿಗೊಳ್ಳ ಜೀಮೂತ ಸಂಕುಲದಂತೆ
 ಕಡುಗಾಯ್ದ ಬಿಸಿಗಣ್ಣನಿದಿಗೊಳ್ಳ ನೊಸಲಂತೆ
 ದಿನಕರನನಿದಿಗೊಳ್ಳ ಪೂರ್ವಾದ್ರಿಯಂದದಿಂ
 ಅನುಪಮನನಿದಿಗೊಳ್ಳ ತೆಲ್ಲರಾನಂದದಿಂ
 ಇದಿಗೊಂಡು ಬಂದು ಶಂಕರದೇವರಂ ಕಂಡು
 ಸದಮಲನನೀಶ್ವರನನಪ್ರತಿಮನಂ ಕಂಡು
 ನಳನಳಿಸ ಕೆಂಜೆಡೆಯ ಕಮನೀಯನಂ ಕಂಡು
 ತೊಳತೊಳಸ ಸುಲಿಪಲ್ಲ ಸತ್ಯಮಯನಂ ಕಂಡು
 ಪರಮಗುರುವಂ ಶರಣಕಲ್ಪತರುವಂ ಕಂಡು
 ವರಬಂಧುವಂ ಭಕ್ತಸುಖಸಿಂಧುವಂ ಕಂಡು
 ಜಡೆಯಶಂಕರದೇವರಂ ಹರುಷದಿಂ ಕಂಡು
 ಬಿಗಿದಪ್ಪಿ ತೆಗೆದಪ್ಪಿ ಕಟ್ಟಿಕ್ಕುರಂದಪ್ಪಿ
 ಆಗಿವತಿ ಸ್ವೇಹರಸದಿಂದಗಲದಂತಪ್ಪಿ
 ಮುಂಡಾಡಿ ಕೊಂಡಾಡಿ ತಳ್ಳೈಸಿ ಕುಣಿದಾಡಿ
 ಕೊಂಡಾಡಿ ಕೊಂಡಾಡಿ ಭಕ್ತಿಯಿಂ ಮಣಿದಾಡಿ
 ವೋದ ಬಂದಾದ ವೃತ್ತಾಂತಮಂ ಬಿನ್ನೈಸಿ
 ಸಾದರಂ ಮಿಗೆ ಲಲೈಗರೆದು ನೆರೆ ಬೋಳ್ಳೈಸಿ

ಗುಂಜಾದಿ ನವವಿಷಕ್ರಿಯೆಗಳಂ ಪೋಳ್ಳೆಸಿ
 ರಂಜಿಸಲ್ ಶಂಕರಂಗತ್ತಿತ್ತು ಹಾರೈಸಿ
 ಸತ್ಯಪ್ರಸಾದಮಂ ಮನವಾರೆ ಕೈಕೊಂಡು
 ನಿತ್ಯನಾನಂದದಿಂ ಶಂಭುವಂ ಬಿಳೊಂಡು
 ನಡೆತಂದು ನಿಜನಿಲಯಮಂ ಪೊಕ್ಕು ರಾಗದಿಂ
 ಜಡೆಯ ಶಂಕರನ ಚರಣಧ್ಯಾನ ಯೋಗದಿಂ
 ಇರುತಮಿರಲಂದಾಗ ವಕ್ರಪಾದಂ ಪೋಗಿ

ಪುರದೊಳಗೆ ಧಾನ್ಯಕ್ಕೆ ಪೋಗುತಮಿರೆ ಪಿರಿದಾಗಿ
 ತಂದ ಧಾನ್ಯಂ ಪೆರ್ಚಿ ರಾಶಿಯಾಗಿರೆ ಕಂಡು
 ಅಂದು ಶಂಕರ ದಾಸಿಮಯ್ಯಂ ಮನಂಗೆೊಂಡು
 ಗಣಪವಮಂ ಮಾಡಲೆಂದು ಮನದೋಳ್ವೆಗೆದು
 ತ್ರಿಣಯನುಂ ವಕ್ರಪಾದನನಳ್ಳರಿಂ ಕರೆದು
 ಸುರಿದಿದರ್ ಧಾನ್ಯಮಂ ಕೊಟ್ಟಣವ ಹಾಯ್ಕಿಸೆನೆ
 ಇರದೆ ಶಂಕರಪುರದ ಮನೆಗಳೊಳ್ ಸುರಿವುದೆನೆ
 ಕರಪೊಳ್ಳಿತೆಂದಲ್ಲಿ ವಕ್ರಪಾದಂ ಬಂದು
 ಭರದೊಳ್ಳಿತಂದಲ್ಲಿ ಧಾನ್ಯಂಗಳಂ ತಂದು
 ಸುರಿಯಲ್ವಿದೇನೆನಲು ಕೊಟ್ಟಣವ ಮಿದಿವುದೆನೆ
 ಅರಿದಿದಿದೆಲೆ ಮಾರಿಕವ್ವೆ ತಾಂ ಮಿದಿವಳೆನೆ

ಕೇಳ್ಳಲ್ಲಿ ವಕ್ರಪಾದಂ ತಿರುಗಿ ಪರಿತಂದು
 ಅಳ್ಳ ಅವಧಾರೆಂದು ಮೆಯ್ಯಿಕ್ಕುತಂ ನಿಂದು
 ಒಂದು ಮನೆಯೊಳಗೆ ಬತ್ತವನೆಯ್ದೆ ಸುರಿವಲ್ಲಿ
 ಎಂದಳೊಕ್ಕಲಿತಿ ಯೋರ್ವಳ್ಳೆಂದು ತಾನಲ್ಲಿ
 ಮಿದಿಯಲಾರೆಂ ಮಾರಿಕವ್ವೆ ಮಿದಿಯಲ್ಕೆಂದು
 ಒದರಿ ನುಡಿಯಲ್ತೆ ಆ ಬತ್ತವಂ ತಂದಿಂದು
 ಎಂದೊಡಾಹಾ ನಮಗೆ ಬುದ್ಧಿಗೊಟ್ಟಳ್ಳಗನೆ
 ತಮ ಧಾನ್ಯವನೆಲ್ಲವಂ ಬೇಗದಿಂ ಮಗನೆ
 ಊರ ಪೊರಗಣ ಮಾರಿ ಮಸಣಿಗಳ ಗುಡಿಗಳಿಗೆ
 ಅರೈದು ಧಾನ್ಯಮಂ ರಾಸಿ ಮಾಡಿಂದು ಮಿಗೆ

ಒಳ್ಳಿತಾದುದು ವಕ್ರಸಾವ ಪೋಗಿಂದೆನಲು
ಒಳ್ಳಿತೆನೆ ಧಾನ್ಯಮಂ ರಾಶಿಮಾಡೆಂದೆನಲು

ನಡೆದು ಹೆಡಿಗೆಯ ಧಾನ್ಯಮಂ ಬಂಡಿಯಂ ನೋಡಿ
ಎಡೆವಿಡದೆ ಪುರಜನಂ ಹಾದಿಗೊಂಡುದು ನೋಡಿ
ಮಾರಿ ಮಸಣೆಗಳು ಮಾಳಿಗೆಯ ಮುಂದಿರೆ ಕಂಡು
ಧಾರುಣಗೆ ರಂಜಿಸುವ ಬೆಟ್ಟವಂತಿರೆ ಕಂಡು
ನಡೆತಂದು ಮಾರಿಮಸಣೆಯರೇಳ್ಳು ಭರದಿಂದೆ
ಕಡು ಭೀತಿ ಎಡೆಗೊಂಡು ಬಂದು ಭರವಸದಿಂದೆ
ಅಕ್ಕಿಯಾಗದೊಡಿ ಪೊಡೆದುರುಪಿ ಕಳೆವಂ ನಾಳೆ
ಮುಕ್ಕಣ್ಣನವತಾರವರಿದರಿದು ನಿಂ ಕೇಳೆ
ನರಸಿಂಹನಂ ನೊಸಲಕಣ್ಣೆಂದೆ ಸೀಳಿದಂ
ಮರುಳು ಶಂಕರದಾಸ ಧರೆಗೆಲ್ಲ ಬಲ್ಲದಂ
ಎಂದೀರ್ವರುಂ ಮರುಳ ತಂಡಂಗಳಂ ಕರೆದು
ಬಂದು ಪುರದೊನಕೆ ಮೊರಗಳನೆಲ್ಲವಂ ತಂದು
ಮಾರಿಮಸಣೆಗಳೊನಕೆ ವಿಡಿದು ಭೂತಂ ಸಹಿತೆ
ಮಾರಾರಿ ಯಣುಗನಂ ಪಾಡಿಸುತೆ ಕೇರಿಸುತೆ
ಮಿದಿದರಾ ರಾತ್ರೆಯೊಳ್ಳರೆ ಮೊಳಗುವಂದದಿಂ
ಮಿದಿದರೆಲ್ಲ ಭೂತಮುಂ ಕೂಡಿ ಚಂದದಿಂ
ಅಕ್ಕಿಯಂ ನುಚ್ಚು ತಾಡಂ ಕೇರುತಂ ಬೇರೆ
ಲೆಕ್ಕದಿಂ ರಾಶಿ ಮಾಡುತ್ತೆ ನಲವಿಂ ಬೇರೆ
ಇರಿಸೆ ಶಂಕರದಾಸಿಯುನತ್ತಲೊಡೆ

ತರಣೆಯುದಯಿಸೆ ಕಿರಣ ಪರ್ವತಾಗ್ರದಿ ಮೂಡಿ
ನೊಸಲಕಣ್ಣಾತನಾನಂದದಿಂ ಬರುತಮಿರೆ
ಅಸಮಪ್ರತಾಪನಿಧಿ ಕರುಣದಿಂ ಬರುತಮಿರೆ
ಮುಂದೊಪ್ಪಿ ಮಾರಿಮಸಣೆಗಳೆರ್ಡರಂತಲ್ಲಿ
ಒಂದೊಂದು ಮರದಲ್ಲಿ ಕೇರುತಂ ಇರಲಲ್ಲಿ
ನರೆಮಂಡೆ ಬಿಜ್ಜೋಲೆ ನಸುಮಾಸಿದುಡಿಗೆಯಿಂ
ತೆರೆಗೊಂಡ ಮೆಯ್ಯ ನುಣ್ಣುರಿಸಿನದ ಗಾಡಿಯಿಂ
ಮೊಗದೊಳುಂ ದಾಡೆಯೊಳ್ಳತ್ತಿರ್ಡ ತಾಡಿನಿಂ
ಸೊಗಯಿಸಿರೆ ತೊತ್ತು ನಡೆವಂತೆ ಮಿಗೆ ಚಲ್ವಿನಿಂ

ಇದರ್ಥ ಶಂಕರದಾಸಿಯು ನಡೆ ನೋಡಿ
 ಸಾರ್ಥ ಭಯಭಕ್ತಿಯಿಂ ಸೈಗೆಡೆದು ಕೊಂಡಾಡಿ
 ನಿಂದಿದರ್ಥ ಹೆರೆಸಾರ್ಥ ಕೈಮುಗಿದು ಪೊಡೆವಟ್ಟು
 ಇಂದುಧರ ಬೆಸನೆಲ್ಲವಾದುದಂ ಮುಂದಿಟ್ಟು
 ನೋಡು ದೇವಾ ಅಕ್ಕಿ ಇವು ನುಚ್ಚು ತೌಡೆಂದು
 ಕೂಡೆ ತೋರುತ್ತಮಿರೆ ಲೇಸು ಮಾಡಿದಿರೆಂದು
 ಕರುಣಿಸುತ್ತಕ್ಕಿಯಂ ಶಿವನಿಳಯದೊಳಗಿರಿಸಿ
 ಬರೆ ನುಚ್ಚನಾ ಮಾರಿ ಮಸಣಿಯರ್ಗಪೈಸಿ
 ಒಂದು ಗಣಪವನನಗುವಿನಿಂ ಮಾಡಿದಂ
 ನಿಂದು ಶರಣಾವಳಿಗೆ ತುಷ್ಟಿಯಂ ಮಾಡಿದಂ
 ಚಾರುತರ ಗಿರಿಗಳೋಳ್ಳೀರುಗಿರಿಯಪ್ಪಂತೆ
 ಸುರುಚಿರ ನವಗ್ರಹದ ನಡುವೆ ರವಿ ಇರ್ಪಂತೆ
 ನಡುವೆ ಶಂಕರದಾಸಿಯು ನೊಪ್ಪುತ್ತಮಿರೆ
 ಮೃಡಮೂರ್ತಿಯಾಗಿ ಸಲೆ ನೆಲೆ ಭುವನಕೊಪ್ಪತಿರೆ
 ಇಂತು ಶರಣರ ನಡುವೆಯನವರತಲೊಪ್ಪುತಂ
 ಕಂತುಮದಮದನನ ಭಾವಮುಮನಪ್ಪುತಂ

ಇರಲಲ್ಲಿ ಶಿವದಾಸಿಗಳ್ಗೆ ಗರ್ಭಂ ಮೂಡೆ
 ಪರಮ ಶೈವ ಜ್ಞಾನದುರುಳಿ ಬಲಿಯಿತು ಕೂಡೆ
 ಪೊರಗೆ ಲಾವಣ್ಯರಸವಂಗದೊಳಗೋಲಾಡೆ
 ಮೆರೆವ ಗರ್ಭದ ಪಕ್ಕ ಸೂಚನೆ ಕರಂ ಮೂಡೆ
 ನವಮಾಸಮಾದುದಾ ಶಿವದಾಸಿಗಳ್ಗೆ
 ಅವಯವಂಗಳ್ಗೆ ಡಿಲಿದುಚ್ಚವವನುಗಲಲ್ಲಿ
 ಪುಟ್ಟಿದಂ ಕಂದಂ ಶಿವಜ್ಞಾನದಂದವೆನೆ
 ಮೆಟ್ಟಿದಂ ಮಾಯೆಯಂ ತನಗೆ ನಿತ್ಯತ್ವಮೆನೆ
 ಆಗಳಾ ಕಂದನಂ ಕಂಡು ಮಿಗೆ ನಸುನಗುತೆ
 ರಾಗದಿಂ ಜಡಿಯ ಶಂಕರದೇವರಂ ಪೊಗುತೆ
 ಕಂದನಂ ನೆರೆ ನೋಡಿ ಜಾತಕರ್ಮವ ಮಾಡಿ
 ಸಂದ ಸದ್ಯೋಜಾತನೆಂಬ ಪೆಸರಂ ಮಾಡಿ
 ಜಡಿಯ ಶಂಕರದೇವರ ಪ್ರಸಾದವನಿಕ್ಕಿ

ಒಡನೆ ಶಿವಭಕ್ತಿಯಂ ಬಾಯ್ವೆಣ್ಣೆಯುನುನಿಕ್ಕಿ
ಸಲಹುತಿರೆ ನೆರೆದ ನಾಲ್ಕೈದು ಸಂವತ್ಸರಂ

ನೆಲಿಸಲ್ಕೆ ಗರ್ಭಾಷ್ಟಮಂ ದ್ವಿಜಾಗಮಕರಂ
ಕಂಡು ಶಂಕರದಾಸಿಯುನತಿ ಮಹಿಮೆಯಿಂ
ಖಂಡೆಂದುಮಾಲಿಯಲ್ಲಿಗೆ ಬಂದ ನೊಲೆಯಿಂ
ಸಕಲ ಮಾಹೇಶ್ವರರ ಪುಕರಮಂ ಕರೆಯಿಸುತೆ
ಆಕಳಂಕ ಚಿತ್ತನಾನಂದದಿಂ ಕರೆಯಿಸುತೆ
ಜಡೆಯ ಶಂಕರನ ಸನ್ನಿಧಿಯಲ್ಲಿ ಹರುಷದಿಂ
ವೃಡನ ಕಾರುಣ್ಯಮಂ ಪಡೆದು ಅನುರಾಗದಿಂ
ರಂಗಮಂಟಪವೆ ಯುಪನಯನ ಮಂಟಪವಾಗೆ
ಜಂಗಮಪ್ರಕರವೇ ದ್ವಿಜಸಮಿತಿಗೆಣೆಯಾಗೆ
ಉಪನಯನವಾಯ್ತು ಸದ್ಯೋಜಾತ ದೇವಂಗೆ
ಉಪದೇಶವಾಯ್ತು ತಂದೆಯ ಕೈಯ್ಯೊಳಾತಂಗೆ
ಅಂತಾಗ ಸುತ್ತನಂ ಶಿವಭಕ್ತನಂ ಮಾಡಿ
ಸಂತತಂ ಗಣತತಿಯನಾನಂದದಿಂ ನೋಡಿ
ವಾರಿಮಸಣಿಗಳಿದೆ ಕೊಟ್ಟಣಂ ಗುಟ್ಟಿಸುತೆ
ಮಾರಾರಿ ಮೆಚ್ಚಿ ಗಣ ಪರ್ವಮಂ ಮಾಡಿಸುತೆ
ಬಂದ ಶರಣರ್ಗ ಸುತ್ತನನೊಪ್ಪಿಸಿಯೆ ಕೊಟ್ಟು
ಇಂದು ಶೇಖರನ ಶ್ರೀಪದಕೆ ನಂಬುಗೆಗೊಟ್ಟು
ಜಡೆಯ ಶಂಕರನ ಅನುದಿನವರ್ಚಿಸುವುದೆಂದು
ವೃಡನ ಶರಣರ್ಗ ಮಿಗೆ ಬೆಸಕೆಯ್ಯುದಿನ್ನೆಂದು
ಅಂದು ಸದ್ಯೋಜಾತದೇವಂಗೆ ತಿಳಿಸುತಂ
ಬಂದ ಗಣ ಸಂಕುಲಕೆ ಬಿನ್ನಪವ ಮಾಡುತಂ

ನರಲೋಕದೊಳಗಿರವು ಸಾಲ್ಲಿನ್ನು ಕರುಣೆಪುದು
ಹರನೊಳಗೆ ಪುಗುವುದಕನುಜ್ಞೆಯಂ ಬೆಸಸುವುದು
ಎಂದಲ್ಲಿ ಜಂಗಮದನುಜ್ಞೆಯಂ ಕೈಕೊಂಡು
ಬಂದನಾನಂದದಿಂ ಪುಳಕಮಂ ಕೈಕೊಂಡು
ನಡೆತಂದು ಜಡೆಯ ಶಂಕರದೇವರಂ ಕಂಡು
ವೃಡನೊಳಗೆ ಸುಗುತೆ ಕಡು ದೃಢವಂ ಮನಂಗೆೊಂಡು

ದೇವ ಶಂಕರ ಚಂದ್ರಧರ ಕೃಪಾವಾರ್ಧಿಯೇ
 ದೇವ ಗಂಗಾತರಂಗಾವೃತ ಕಪರ್ಧಿಯೇ
 ದೇವ ಸಂಸಾರವಾರಾಶಿ ವಡಬಾನಲಾ
 ದೇವ ಮಾಯಾಬೃಹದರಣ್ಯ ದಾವಾನಲಾ
 ದೇವ ಹರಿಯಜರಿಯದಾದ್ಯಂತ ರಹಿತನೇ
 ದೇವ ಪೂಜಿಸುವ ಸದ್ಭಕ್ತ ಸಂಪನ್ನನೇ
 ದೇವ ಎಡೆಗುಡುವುದೆನಗೆಲೆ ಜಡಿಯ ಶಂಕರಾ
 ಭಕ್ತರಂ ಗರ್ಭದೊಳಗಿರಿಸೆಲೆ ಕೃಪಾಕರಾ
 ಭಕ್ತರಂ ಕರುಣದಿಂ ರಕ್ಷಿಸು ದಯಾಪರಾ

ಎನುತೆ ಪುಳುಕಿಸುತೆ ಕಂಪಿಸುತೆ ನಸು ಬೆಮರುತ್ತೆ
 ತನಿನೇಹ ವುಣ್ಣುತ್ತೆ ಕೊನೆದು ತಲ್ಲಣಿಸುತ್ತೆ
 ತೆಗೆ ಪಂಚವಕ್ತ್ರವನೆನುತ್ತೆ ಹತ್ತಿರೆ ಸಾರೆ
 ಸೊಗಯಿಸುವ ಶಂಕರಂ ತೆರಹುಗುಡಿ ಮನವಾರೆ
 ಬೀಜದೊಳಗಂಕುರಂ ಪುಗುತಿರ್ಪ ಮಾಳ್ಕೆಯಿಂ
 ತೇಜಮಂ ಕಾಂತಿ ಬಗೆದೊಳಪುಗುವ ಮಾಳ್ಕೆಯಿಂ
 ಬಿಟ್ಟು ಹಮ್ಮುಂ ಜೀವನುಂ ಪರಮನಪ್ಪಂತೆ
 ನೆಟ್ಟನೆ ಜ್ಯೋತಿ ಪರಮ ಜ್ಯೋತಿಯಪ್ಪಂತೆ
 ಕೊಡನುದಕವಾ ಮಹಾಜಲದೊಳ್ಳೆರಿಸುವಂತೆ
 ಜಡಿಯ ಶಂಕರದೇವನೋಳ್ವೊಕ್ಕನೋಲ್ದಂತೆ
 ಆಗಳೆರಗಿದವು ಪೂಮಳೆ ಜಗಂ ಮಿಗೆ ಪೊಗಳೆ
 ರಾಗದಿಂ ದುಂದುಭಿಧ್ವನಿ ಗಗನದೋಳ್ಳಿಗಳೆ
 ನೆಗೆದುದು ವಿಮಾನವಾಕಾಶದೋಳ್ಳಿಗಳಗುತಂ
 ಬಗೆ ಮಿಗಲ್ಪೈಲಾಸದತ್ತತ್ತ ಪೋಗುತಂ

ಬಂದು ರಜತಾದ್ರಿಯಂ ಸ್ತೋಕ್ಕು ಶಿವನಂ ಕಂಡು
 ನಿಂದು ಮೆಯ್ಯಿಕ್ಕೈರ್ದು ನಿಷ್ಠೆಯಂ ಕೈಕೊಂಡು
 ಇರ್ದ ಶಂಕರದಾಸಿಮಯ್ಯನಂ ನೆರೆ ನೋಡಿ
 ಸಾರ್ದು ಪುಳಕಂಗಳಿಂ ತೆಗೆದಪ್ಪಿ ಕೈಗೂಡಿ
 ಕೇಳು ನಂದಿಶ ಇಂತಪ್ಪ ಭೀಕರರುಂಟಿ
 ಭಾಳಲೋಚನನೆಮ್ಮಿಂದ ಪಡೆದವರುಂಟಿ

ಹರಿಯಜ ಪ್ರತಿಮೆಗಳ ನುರುಪಿ ಕಳೆದವರುಂಟೆ
 ಧರೆಯೊಳೆನ್ನಾಜ್ಞೆಯಂ ಕೊಂಡು ತೊನೆವವರುಂಟೆ
 ಮಾರಿಯಿಂ ಕೊಟ್ಟಣಂಗುಟ್ಟಿಸಿದರಿಂತುಂಟೆ
 ವೀರ ಮೈಲಾರನಿಂ ಕೊಡೆವಿಡಿಸಿದವರುಂಟೆ
 ಭಾವು ಶಂಕರವಾಸ ದೇವ ಶಂಕರದಾಸ
 ಭಾವು ಮಯ್ಯು ಭಾವೆನ್ನ ವೀರ ಶಂಕರದಾಸ
 ಎಂದು ಕೊಂಡಾಡುತಂ ಗಣಕುಲಕೆ ತೋರುತಂ
 ಇಂದುಮುಖಿ ಪಾರ್ವತಿಗೆ ಬೆಸಸಿ ಕೊಂಡಾಡುತಂ
 ಹರುಷದಿಂದಂ ನೋಡಿ ಸಾರೂಪ್ಯ ಪದವಿತ್ತು
 ಕರುಣದಿಂದಂ ತಂದು ನಿತ್ಯ ತೃಪ್ತಿಯನಿತ್ತು
 ಭಾವಜಶರೀರ ವನದಾವ ಮುಖನೊಪ್ಪಿದಂ
 ದೇವಪರಿವೃತ ದಕ್ಷ ಯಜ್ಞಹರನೊಪ್ಪಿದಂ
 ನಿರುಪಾಧಿಕಾನಂದ ಕಾಂತಿಯಿಂದೊಪ್ಪಿದಂ
 ಪರಮ ಶುಭಕರ ಕಾಂತಿ ವರದನಿಂತೊಪ್ಪಿದಂ
 ಬೊಬ್ಬಿಡುವ ಸುರರ ತಲೆಗಳ ಭೀಮನೊಪ್ಪಿದಂ
 ಅಬ್ಬರಿಸುವಜ ಕಪಾಲದ ಭರ್ಗನೊಪ್ಪಿದಂ
 ಅವೃತಮಥನೋದ್ಭುತ ಗರಳಧರನೊಪ್ಪಿದಂ
 ಅಮರಕುಲಮಕುಟಮಣಿಖಚಿತಪದನೊಪ್ಪಿದಂ
 ಸುರಚಿರ ಬ್ರಹ್ಮಾಂಡ ಭರಿತ ಶಿವ ನೊಪ್ಪಿದಂ
 ಗಿರಿಜೆಯಪ್ಪಿನ ಪುಳಕ ಭರಿತಾಂಗನೊಪ್ಪಿದಂ
 ಅನುಮ ಭಕ್ತರ ಪೆತ್ತ ತಂದೆ ಇಂತೊಪ್ಪಿದಂ
 ಅನುಮ ಹಂಪೆಯ ವಿರೂಪಾಕ್ಷನಿಂತೊಪ್ಪಿದಂ

ವೃತ್ತ:- ಮುದದಿಂ ಶಂಕರದಾಸಿಮಯ್ಯ ವಿಭುವಿಂ ಗಾಶ್ಚರ್ಯದಿಂದಿತ್ತು ಭಾಃ
 ಳದ ಕಣ್ಣಂ ಜಗದೊಪ್ಪತಾಪ ಶಿವಭಕ್ತಿ ಜ್ಞಾನ ಪೈರಾಗ್ಯಸಂ॥
 ಪದದಿಂ ಶೌರ್ಯದೊಳಾವಗಂ ಮೆರೆದ ಗೌರೀವಲ್ಲಭಂ ಭಕ್ತಿ ಸಂ॥
 ಪದಮಂ ಕೂರ್ತಮಗೀಗೆ ಹಂಪೆಯ ವಿರೂಪಾಕ್ಷಂ ಲಲಾಟೇಕ್ಷಣಂ॥

ಆದಯ್ಯನ ರಗಳೆ.

ಕಂದ— ಆದಯ್ಯನನೂರ್ವಿಗೆ ಗುರು।
ವಾದಯ್ಯನನರುಹಕುಂಭಿಕುಂಭಸ್ಥಳನಿ।
ಭೀದ್ಯಯ್ಯನ ನೆರೆ ಮೆರೆದಂ।
ಮೇದಿನಿಯೊಳಗೆಮ್ಮ ಹಂಪೆಯ ವಿರೂಪಾಕ್ಷಂ॥

ಮಂದಾನಿಲ ರಗಳೆ.

ಶ್ರೀಗೌರೀಪತಿಯೊಡ್ಡೊಲಗದೊಳು
ರಾಗಂ ಮಿಗಿಲಿರೆ ಗಣತತಿ ಕುಲದೊಳು
ಅಲ್ಲಿಯನಾದಿ ಯೆನಿಸ್ಪ ಗಣೇಶಂ
ಸಲ್ಲಿಲೆಯೊಳರ್ಪಲ್ಲಿ ವಿಳಾಸಂ
ಮಿಗೆ ಬಂದಳು ಸುರಕನ್ನೆಯದೋರ್ವಳು
ಸೊಗಯಿಪ ರೂಪಿಂದೊಪ್ಪುನಳೋರ್ವಳು
ಬರೆ ಕಂಡಾ ಗಣನಾಥಂ ಸೋಲ್ತಿರೆ
ಸುರಕಾಮಿನಿಯಂ ಮೋಹದೊಳೆಳಿಸಿರೆ
ಹರನವರೀರ್ವರ ನೀಕ್ಷಿಸಿ ನಗುತಂ
ಕರೆದಿಂತೆಂದಂ ಕೃಪೆಯೊಳ್ಳುಗುತಂ
ನೀವಿರ್ಬರುಮಾ ಧರೆಯೊಳು ಜನಿಸೀ
ಕಾವನನೇಳಿಪ ಸುಖಮಂ ಧರಿಸೀ
ಬರ್ಪುದೆನಲ್ಪಿನ್ನೈಸಿದನೊಲವಿ
ಸರ್ಪಾಭರಣಗೆ ನಗುತವೆ ನಲವಿಂ
ದೇವಾ ಬಳಕಿಲ್ಲಿಗೆ ಬರಲುಂಟೀ
ದೇವಾ ಚರಣಮನೀಕ್ಷೆಪುದುಂಟೀ
ಕಾಮಂ ಕ್ರೋಧಂ ಪಿರಿಡಾಧರೆಯೊಳು
ನ್ಯಾಮೋಹಂ ಪಿರಿದವನೀತಳದೊಳು

ವಂಚನೆಯುಂ ಡಂಬುಂ ಪುಸಿಯವರೊಳು
 ಸಂಚಿತ ಪಾಪಂಗಳುಮುಂಟವರೊಳು
 ಎಂತಂತಿರ್ಪೆನದಿನ್ನೇನಪ್ಪೆಂ
 ಕಂತುಹರಾ ಬಳಕೆಂದಾಂ ಬಪ್ಪೆಂ

ಎನೆ ನಗುತೀಶ ಗಣೇಶನನೀಕ್ಷಿಸಿ
 ನಿನಗಂಜಲದೇಕಾನೇ ರಕ್ಷಿಸಿ
 ನಡೆಯಿಸುವೆಂ ಕಾರಣ ವುಂಟದರೊಳು
 ಕಡು ಪೆರ್ಚಿದಾರ್ ಸವಣರ್ಜಗದೊಳು
 ಅವರಂ ಶಿಕ್ಷಿಸಿ ಧರೆಯೊಳ್ಳಿರೆವುತ
 ಅವನಿಗೆ ಕೌತುಕ ರಸವಂ ಕರವುತ
 ಬಳಕೆಮ್ಮಲ್ಲಿಗೆ ಸುಖದಿಂ ಬರ್ಪುದು
 ಪಳಿಯಾಂತಿಲ್ಲಿ ಗಣೇಶ್ವರ ನಸ್ಪುದು
 ಎನೆ ಸಂತಸದಿಂದುರ್ಬುತೆ ಕೊರ್ಬುತೆ
 ತನು ತೀವಿದ ಸುಳಕಂಗಳ ನಾನುತೆ
 ಹರನಂ ಬೀಳ್ಕೊಂಡೊಲವಿಂ ಬಂದಂ
 ನರಜನ್ಮಕ್ಕೆಳಿಸುತೆ ವೈಸಂದಂ

ಬಂದುತ್ತರ ಭಾಗದ ಶಿವಸುರದೊಳು
 ಇಂದುಧರನ ಕರುಣಂ ಮಿಗೆ ಭರದೊಳು
 ಶಿವಭಕ್ತನ ಸತಿಯುದರದೊಳರುತ್ತಿರೆ
 ಶಿವಭಕ್ತಗೆ ಗರ್ಭಂ ಮೂಡುತ್ತಿರೆ
 ನಡಿ ಮೆಲ್ಲ ಮೆಲ್ಲನೇ ಜಡನಾಗಿರೆ
 ತೊಡಿ ಧಾಳದ ಮೇಳದ ಸುಖಿಯಾಗಿರೆ
 ತ್ರಿವಳಿಗಳವಿರಳವಾಗುತೆ ಹಾರಲು
 ನವನಾಭಿಯ ಗುಣ್ಣೊಳಗಂ ತೋರಲು
 ನಡು ಪೊಂಗುತೆ ಕೀಳ್ಕೊಡಿ ದಳವೇರಲು
 ಸಿಡು ಬಾಸೆಗೆ ನಯವೇರುತೆ ಬೀರಲು
 ಪೀನ ಕುಚಂಗಳ ತುದಿ ಕಾಗಿಡುತ್ತಿರೆ
 ನಾನಾ ರುಚಿ ಕಕ್ಷಮನೊಳಕೊಳುತ್ತಿರೆ
 ಕಂಬುಗ್ರೀವಂ ತೊಳತೊಳಗುತ್ತಿರೆ
 ಇಂಬಿಂ ಮುಖವಳಯಂ ಬಿಳಗುತ್ತಿರೆ

ಆಲರ್ಗಣ್ಯವಲಯಮಂ ಪಳವುತ್ತಿರೆ
 ನಲವಿಂ ಕುಂತಳ ವಗ್ಗಳಿಸುತ್ತಿರೆ
 ನವವಾಸಂ ಶಿವಭಕ್ತಗೆ ತೋರಲು
 ನವಕಾಂತಿಗಳಾ ಮೆಯ್ಯೋಳ್ವೀರಲು
 ಶಿವನಣುಗಂ ಪೊರಮಡಲನುವಾದಂ
 ಅವನಿಯನೀಕ್ಷಿಸಲಾರೆ ಕಣ್ಣೆರೆದಂ
 ಸರ್ವಾಂಗಲ್ಲಡಿಲ್ಲಡಿಲುತ್ತುಂ
 ಸರ್ವೇಶನನೊಳಗಳವಡಿಸುತ್ತಂ
 ಕ್ಷೀರಾಂಬುಧಿಯಿಂ ಶಶಿಯೊಗೆವಂದದಿ
 ಮೇರುವಿನಿಂ ಸುರಕುಜವೊಗೆವಂದದಿ
 ಪುಟ್ಟಿದವನಿಗೆ ಸತ್ಯಂ ಪುಟ್ಟಲು
 ಮೆಟ್ಟಿದನವನಿಗೆ ಸುಕೃತಂ ಮೆಟ್ಟಲು
 ಶಿವನಂ ನೋಡಲು ನೆರೆ ಕಣ್ಣೆರೆದಂ
 ಸವಿಯಲು ಪ್ರಸಾದಕೆ ಬಾಯ್ಬೆರೆದಂ
 ಆದಯ್ಯನೆನಿಪ್ಪುದು ತನ್ನಾಮಂ

ಸಾದರಮೀಶಂಗತುಳ ಪ್ರೇಮಂ
 ಆಗಿರೆ ಬಾಲ್ಯಮನೊಲವಿಂ ಕಳೆದಂ
 ಸಾಗಿಪ ಸುಕುವಾರತೆಯಂ ತಳೆದಂ
 ಸಂಸಾರದ ಸವಿಗಾಣುತ ಬೆಳೆದಂ
 ಹಂಸಂ ಬೆಳೆವಂದದಿ ಮಿಗೆ ಬೆಳೆದಂ

ಬೆಳೆಯಲು ಗುರುಕರುಣಂ ತನಗೊದವಿತು
 ತಿಳಿವಿನ ಮುಖವೀಶ್ವರನೊಳಗೊದಗಿತು
 ತಿಸುಳಂ ಡಮರುಗವಜಶಿರವಭಯಂ
 ನೊಸಲೊಳ್ವಣ್ಣುಷಭಾರೂಢತೆಯಂ
 ಲಿಂಗದೊಳಗೆ ಕಂಡಂ ಶಿವನಿರವಂ
 ಪಿಂಗದೆ ಕಂಡಂ ಪರಮನ ವರವಂ
 ಸೋಮಯ್ಯನೆ ಗುರು ತನಗೆಂದರಿದಂ
 ಸೋಮೇಶಂಗತಿ ಮತಿ ಯೆಂದರಿದಂ

ಇಂತರಿವುತ್ತಂ ನೇಮಂ ಮಾಡುತ್ತೆ
 ಸಂತತ ಶಿವಸುಖದೊಳಗೋಲಾಡುತ್ತೆ

ಇರೆ ಯೌವ್ವನವಾದಯ್ಯಂ ಗಾಗಲು
 ಹರಭಕ್ತಿಯು ತನ್ನೊಳು ಪುಟವೇಳಲು
 ನೊಸಲೊಳು ಭಸಿತಮನೊಪ್ಪದೊಳಡುತಂ
 ಎಸೆಯಲು ರುದ್ರಾಕ್ಷಿಗಳಂ ಕೊಡುತಂ
 ಶಿವನಂಘ್ರಿಗಳಂ ಚಲುವಿಂ ಮುಟ್ಟುತೆ
 ಶಿವಸುಖ ಸಂತಸದೊಳಗೋಲಾಡುತೆ
 ಶಿವಗಿತ್ತಾ ವಿಳೆಯಮಂ ಸವಿವುತೆ
 ಶಿವಧೂಪದೊಳಂ ತನ್ನಂ ಪೊರೆವುತೆ
 ಬಲವರುತಂ ಲಲನೆಯರಂ ನೋಡುತೆ
 ನಲವಿಂ ಪಶುಪತಿಗಂ ಬಿನ್ನವಿಸುತೆ
 ಶಿವನಂ ನೆನೆವುತೆ ಸುಖಮಂ ತಳೆವುತೆ
 ಭವನಂ ಪಾಡುತೆ ಭಾವಮನೆಣಿಸುತೆ
 ಸರ್ವಂ ಬೆವಹಾರಂಗಳ ತೆರನಂ
 ಉರ್ವಿಯೊಳಗೆ ಪರಿದಾಡುವ ತೆರನಂ
 ಕೂಡಿದ ಮೊದಲಂ ಲಾಭದ ಪರಿಯಂ
 ನೋಡಲು ಲೆಕ್ಕದ ಗಣಿತದ ಪರಿಯಂ
 ಕಲಿಸಿದನಾದಯ್ಯಂ ಗಾ ಜನಕಂ
 ಕಲಿಸಲು ಪುತ್ರನ ಕಣ್ಣಂ ಮನಕಂ
 ಮಾಯಾ ವೆವಹಾರಂ ತಿಳಿವುತ್ತಿರೆ
 ಆ ಯೌವ್ವನದಿಂದಂ ಗರ್ಜಿಸುತಿರೆ
 ಪಿತನಾದಯ್ಯನ ಪರಿ ಮೆಚ್ಚುತ್ತಂ
 ಸತತಂ ಸಂತಸದಿಂ ಬಾಳುತ್ತಂ

ಮಗನಂ ಕರೆದೆಲ್ಲಮನಾಳೋಚಿಸಿ
 ನೊಗಯಿಸ ಭಂಡಂಗಳ ನೊಲಿದೊಪ್ಪಿಸಿ
 ಪಲವೆತ್ತಿನೊಳಂ ತೀವುತ್ತೊವುತೆ
 ಪಲವುಂ ದೋರಿಗರಂ ಕರದಿವುತೆ

ಸುತ್ತಂಗೆಲ್ಲವನಪ್ಪೈಸುತ್ತಂ
 ಪತ್ತು ಸಹಸ್ರಂ ಪೊಂಗಳ ತರುತಂ
 ಸುತ್ತನ ಕೈಯ್ಯೊಕ್ಕೊಟ್ಟಿಂತೆಂದಂ
 ಉತ್ತಮ ವಸ್ತುಗಳಂ ಕೊಳ್ಳೆಂದಂ
 ಪುಲಿಗೇರೆಯಣೆಗೆರೆಯಂ ಪುರದೊಳಗಂ
 ನಲಿವಿಂ ಪಲವುಂ ಪಟ್ಟಣದೊಳಗಂ
 ಪರಿದಾಡುವುದೆಲೆ ಕಂದ ಎನುತ್ತಂ
 ಹರನಂ ನೆನವುದು ಮರಿಯದೆನುತ್ತಂ
 ಸೋಮಯ್ಯಂ ನಿನ್ನೊಡನೇ ಬಪ್ಪಂ
 ಸೋಮಯ್ಯಂ ಚಿತ್ತದೊಳೊಲವಿಪ್ಪಂ
 ಲೋಭದೊಳಿಪ್ಪುದು ಸವ್ವ್ರಯವಾಗದು
 ಲಾಭವನರಿವುದು ಮರೆದಿರಲಾಗದು
 ಎನೆ ನಸುನಗುತ್ತಾದಯ್ಯಂ ನುಡಿದಂ
 ಮನಸಿಜ ಹರನಣುಗಂ ನೆರೆ ನುಡಿದಂ
 ಮೊದಲೀಶನ ಸದ್ಭಕ್ತಿಯೆ ಲಾಭಂ
 ತದನಂತರವಿನ್ನಂಟೀ ಲಾಭಂ
 ಎನುತ್ತಾಗಳೆ ಪಿತನಂ ಬೀಳ್ಕೊಂಡಂ
 ಮನದೊಳು ಸೋಮಯ್ಯನನೆಡೆಗೊಂಡಂ
 ನಡೆತಂದಂ ಭಕ್ತಿಯೊಳಾದಯ್ಯಂ
 ನಡೆ ತರುತಿರ್ದಂ ಶಿವನಾದಯ್ಯಂ

ಇತ್ತಲು ಸುರಸತಿ ಶರ್ವನ ಸಭೆಯೊಳು
 ಉತ್ತಮಗುಣ ನಿಧಿ ಜನನದ ವಶದೊಳು
 ಸಲತಂ ಪುಲಿಗೇರೆಯೊಳು ಬಂದೊಪ್ಪುವ
 ಸಲೆ ಸವಣರ್ಸಂತಸದಿಂದೊಪ್ಪುವ
 ಸುರಹೊನ್ನೆಯ ಬಸದಿಯ ಪೂಜಾರಿಯ
 ಅರುಹಂತನನರ್ಚಿಸ ಪೂಜಾರಿಯ
 ಹರುಷದಿ ಯವನಾ ಲಲನೆಯ ಬಸಿರೊಳು
 ಅರುಹಂತನ ಏಷದ ಕಗ್ಗಿಸಿರೊಳು

ಪಂಕಜದಂತಿರೆ ಸುಟ್ಟದಳೊಲವಿಂ
ಪಂಕವನೆಂದುಂ ಪೊರ್ವದೆ ನಲವಿಂ

ಸುಟ್ಟೆಲು ಸದ್ಮಾವತಿ ಯೆನೆ ನಾಮಂ
ಗೊಟ್ಟರು ಸಿತ್ಯವಾತೆಯರತಿ ಪ್ರೇಮಂ
ತಾನಾಗಿರೆ ಶೈಶವಮಂ ಕಳೆದಳು
ನಾನಾಭರಣಂ ರಂಜಿಸೆ ಬೆಳೆದಳು
ಸಸಿಕಳೆಯಂದದಿ ಕೌಮುದಿಯಂದದಿ
ಬಿಸಕಂದದ ಕಂದದ ಮುಗುಳಂದದಿ
ತಳೆದಳು ಸದ್ಮಾವತಿ ವಿಭ್ರಮಮಂ
ತೆಳದಳು ನವ ಯೌವನ ಭೂಷಣಮಂ
ನಡು ನಡೆ ನುಡಿಗಳು ಕಿರಿದಾಗುತ್ತಿರೆ
ಮುಡಿಮೊಲೆ ಜಘನಂ ಪಿರಿದಾಗುತ್ತಿರೆ
ಭಾಳತಳಂ ನಯಮಂ ಕರೆವುತ್ತಿರೆ
ತೋಳ ಮೊದಲು ಮೊಗರಂ ಸೂಸುತ್ತಿರೆ
ಅಳಕಂ ನೊಸಲೊಳು ರಂಗಂಬೊಗುತ್ತಿರೆ
ತಿಳಕಂ ಕಾಂತಿಯ ಮರೆಯೊಳು ನಿಂದಿರೆ
ತರದಿಂ ಬಾಲ್ಯದ ತೆರೆ ಸರಿವುತ್ತಿರೆ
ನಿರುತದ ನಲವಿಂ ಯೌವನ ವೊಪ್ಪಿರೆ
ಪುಷ್ಪಂಜಲಿಯಂ ನೋಟಂ ಕೆದರಲು
ಪುಷ್ಪಶರಂ ಮನದೊಳು ಮಿಗೆ ಹೆದರಲು
ತೊಡಿಗಿಯ ನಿನದಂ ವಾದ್ಯಗೊಡುತ್ತಿರೆ
ನಡೆ ಸುಗತಿಗಳಂ ಮೇಳೈಸುತ್ತಿರೆ
ಯೌವನಮಲ್ಲಿ ಸುಪಾತ್ರಮದಾಗಿರೆ
ಅವ್ವಳಿಸುವ ವಿಟರೆದೆ ಬಿರಿವುತ್ತಿರೆ
ತನಗೊಳಗಾದಯ್ಯನ ನರಸುತ್ತಂ
ಮನುಜರನಾವಗ ವೊಲ್ಲದಿರುತ್ತಂ
ಇರೆ ತಾಯ್ತಂದೆಗಳರಿಯದೆ ಮರುಗುತ
ಹರೆಯದೊಳಾರುಮನೊಲ್ಲಳಿದಚ್ಚುತ

ಈ ಸುಖವಿನ್ನಾರಿಗೆ ಇರ್ದ ಪುದೋ
 ಈ ಸೊಬಗಿನ್ನಾರಂ ಸಾರ್ದ ಪುದೋ
 ಎಂದುಮ್ಮಳದಿಂದಂ ನೋಡುತ್ತಿರೆ
 ಅಂದಂದಿಂಗತಿ ಚಿಂತೆಯೊಳರುತಿರೆ

ಬರುತಿರ್ದಂ ಶಂಕರನಾದಯ್ಯಂ
 ದುರಿತ ಕುಳಂಗಳ ನೆರೆ ಪೊಯ್ವಯ್ಯಂ
 ಪುರದೊಳಗೆಲ್ಲಂ ಕಾವುಳ ನೆಗೆಯಲು
 ಅರುಹಾಗಾರದೊಳದ್ಭುತ ವೊಗೆಯಲು
 ಸುರಹೊನ್ನೆಯ ಬಸದಿಯ ಜಿನನಳುತಿರೆ
 ಅರುಹ ವ್ರತಿಗಳ್ಳೈತುಕವೆನುತಿರೆ
 ಪುಲಿಗೆರೆಯೊಳು ಪೊಕ್ಕುಂ ಶಿವಭಕ್ತಂ
 ಕಲಿಭಲಿ ಸೌಮ್ಯಭಾಷಾಯುಕ್ತಂ
 ಪುಗುತಂ ಬಸದಿಗಳ್ಳಿದಿರೆ ಕಂಡಂ
 ಮಿಗೆ ಬಗೆಯೊಳಗೆ ನಿರೋಧಂಗೆಂಡಂ
 ಅರಸುತ ಬಂದಂ ಹರನಾಲಯಮಂ
 ಹೆರೆಯಂ ಸೂಡಿರ್ದನ ಮಂದಿರಮಂ
 ಕಂಡಂ ಹೋಜೇಶ್ವರನಿಷ್ಠಿರವಂ
 ಕಂಡಂ ಮೂಲಸ್ಥಾನದ ವರವಂ
 ಅಲ್ಲಿಯೆ ಬೀಡಾರಂ ತನಗಾದುದು
 ಎಲ್ಲಾ ವಸ್ತುವಿನಾಲಯವಾದುದು
 ಬಂದ ಸುವಸ್ತುವನಲ್ಲಿರಿಸುತ್ತಂ
 ಬಂದ ಗ್ರಾಹಕ ತತಿಗೀವುತ್ತಂ
 ಮೊದಲುಂ ಲಾಭಂಗಳ ನೋವುತ್ತಂ
 ಸದಮಲ ಚಿತ್ತಂ ಸುಖದೊಳರುತ್ತಂ'

ಒಂದು ದಿನಂ ನೇಮಂ ಮಾಡುತ್ತಿರೆ
 ಇಂದುಧರನ ಭಕ್ತಿಯನೊಳಕೊಂಡಿರೆ
 ಪುಳುಕದ ಸಂದಣಿಯಿಂ ಪರುಶನಮಂ
 ಜಳಬಿಂದುಗಳಿಂದಂ ದರುಶನಮಂ


ನಾಡುತ ಪಾದೋದಕಮಂ ಕೊಳುತಂ
 ನೋಡುತೆ ಹರಕರುಣಮನೆಡೆಗೊಳುತಂ
 ಭರದಿಂ ಪ್ರಸಾದ ಜೀವಕನಾದಂ
 ಹರಪದ ಪಂಕಜ ಭಾವಕನಾದಂ

ಪಟ್ಟಣಮಂ ನೋಡಲು ಪೊರವುಟ್ಟಂ
 ನೆಟ್ಟಿನೆ ಸುಖನಿಕರದೊಳವಟ್ಟಂ
 ಸುಕುವಾರ ಶಿರೋಮಣಿ ಬರ್ಪಂದದಿ
 ಅಕಳಂಕ ಸುಧಾಕರ ಪೊಳೆವಂದದಿ
 ನಲವಿಂ ಪದುಮನ ಸಖ ಬಪ್ಪಂದದಿ
 ಸುಲಲಿತ ಸೌಂದರ್ಯಂ ನಡೆವಂದದಿ
 ಜಂಗಮ ಸುರತರು ನಡೆತಪ್ಪಂದದಿ
 ಲಿಂಗದ ಮಹಿಮಾನಿಧಿ ಬಪ್ಪಂದದಿ
 ಮೆಲ್ಲನೆ ಪುರವೀಧಿಯೊಳಂ ಬರುತಿರೆ
 ಬಲ್ಲಿದನಾದಯ್ಯಂ ಬರುತಿರೆ ಇರೆ

ಪ್ರಥಮಸ್ಥಲ ಸಂಪೂರ್ಣ



ದ್ವಿತೀಯ ಸ್ಥಲ.



ಕಂದ— ಸುಲಿಗೆರೆಯ ಪುರಜನಂಪೂ।

ವಲಿಗೆದರಿದ ಸುಷ್ಪಸೌರ ಭಾಸ್ವಾದಮನಾ ।

ಕುಳಿತ ಮಧುಕರ ಮುಖೋದ್ಗತ।

ಕಳರವವೀಧಿಯೊಳೆ ಬರಲಾದಯ್ಯಂ॥

ಗದ್ಯ— ಇಂತು ಪುರವೀಧಿ ನಿರೀಕ್ಷಣ ಸಂಜನಿತ ಹರುಷ ಪುಳಕ ಶರೀರಂ, ಸುಖನಿಕರ ಮುಖಾವಲೋಕನನಾಗುತ್ತಂ ಬರೆವರೆ ಮುಂದೆ ಸುಧಾಧವಳಿತ ಸೌರಭಾದಿ ವೇದಿಕಾಸ್ತಂಭಂಗಳ ನಡುವೆ ಹಂಸ ಕುಳ ಕೀರ ಕುರವಕ ಸರಸೀರುಹ ಲತಾವಳಿಗಳ ತಂಡಣೆಯಿಂ ಕೊಳನಂತೆ ವಿರಾಜಿಸ ವೇದಿಕೆಯ ಮೇಲೆ ಪದ್ಮಾವತಿಯಂ ಭೋಂಕನೆ ಕಂಡು ಸ್ನೇಹಂ ಕವಿದು ಆರ್ತಂ ತಲೆದೋರಿ ತಾಪ್ತರ್ಯಂ ಕೈಮಿಕ್ಕು ಲವಲವಿಕೆ ಬೆಳೆದು ಸವಿನೋಟಂ ಸಂದಣಿಸಿ ಸೌಂದರ್ಯದ ಮದಂ ಸೀಮೆಯ ನೊಳಕೊಳಲಾರದೆ ಲಾಣ್ಯದ ರಸದೊಳು ತಾಂ ಮುಳುಗಿ ನೋಡಲರಿಯದೆ ಸಿಕ್ಕಿದ ವಿಲೋಚನದ ಬಳಸಂದು ಮನದೊಡನೆ ಭಾವಂ ಬಲಿದು ಸಾತ್ವಿಕ ರಸಪರವಶದಿಂ ಮಿತ್ರರ ಮೇಲೆ ಮೆಯ್ಯನೀಡಾಡಿ ಪರಮಹಂಸನಂತಿದ್ ಆದಯ್ಯನಂ ಪದ್ಮಾವತೀದೇವಿ ಭೋಂಕನೆ ಕಂಡು ನವಯೌವನವಂ ಮುಂಗಾಣ್ಣೆಗೊಟ್ಟು ರೂಪನೊಪ್ಪಿಸಿಕೊಟ್ಟು ನೋಟಮಂ ಇಂಬುಗೊಟ್ಟು ಆಸೆಯಂ ನಿಮಿರ್ತೆಗೊಟ್ಟು ಜಿಲ್ಲಂ ಸೂರೆಗೊಟ್ಟು ಪ್ರೇಮರಸಂ ತೀವಿ ಮನಂ ನನೆ ಏರಿ ತವಕಂ ಬೀಗಿ ತನುವರಳ್ಳಿರಲಿರ್ಬರ ಪರ್ಬುಗೆಯ ನೇಹಮಂ ಮಿತ್ರಜನಂ ಕಂಡು ಕಮಳಾಕರಕ್ಕೆ ಹಂಸಮಿಥುನಂಗಳಂ ತಪ್ಪಂತೆ ತಂದು ಪದ್ಮಾವತಿಯ ಸೆಚ್ಚೆಯರಮನೆಯ ವ್ಯುದುತರ ಹಂಸ ತೂಲ ತಲ್ಲದೊಳು ಸುಖಮಿಥುನಮನೊಲ್ಲಿರಿಸುವಂತಿರಿಸಿ ಸಖೀ ಜನಂ ಕೃತಕ ಸಂಕೇತ ಗಮನಸ್ಥಾನವಾದರಿತ್ತಲಾ,

ಪದ್ಮಾವತಿಯುಂ ಆದಯ್ಯನುಂ ಗಾಢಾಲಿಂಗನದ ಮುತ್ತಿಗೆಯತ್ತಲಗ್ಗ ಳವಾಗಿ ಸಕಲೇಂದ್ರಿಯಂಗಳೊಳಗುಗೊಟ್ಟು ಲಜ್ಜಾರಸಂ ಬೆಂಗೊಟ್ಟು ಅಭಿಮಾನದ ಕೋಂಟೆ ಕೋಳುವೋಗಿ ಧೈರ್ಯದ ಕದಂದೆರೆದು ಕರಣಂ ಕಲಿವಿಲಿಯಾಗಿ ಸುಖಂ ಸೂರೆವೋಗಿ ಮನಂ ಪಿಡಿವಟ್ಟು ಮುಟ್ಟಿದ ಸುಖ

ಮಂ ಸೋಮನಾಥನ ಸ್ಕರಣೆಯಿಂ ಸವಿವೃತ್ತಿರ್ಪ ಸುಖ ಸಮಯದೊಳಂ
ಮುನಿಸಿಲ್ಲದ ಕಲಹಂ ಕೋಪವಿಲ್ಲದ ಖಾತಿ ಭಂಗವಿಲ್ಲದ ಸೋಲಂ ಭಾರ
ವಿಲ್ಲದ ಬಳಲೈ ನಿಜೈ ಇಲ್ಲದ ನಿಡುಸೂಯ್ ತಣವಿಲ್ಲದ ತೃಪ್ತಿ ಆಗಲೈ ಇಲ್ಲವ
ವಿರಹವಾತುರಿಸಿ ಚಿತ್ತ ಭೂಮಿಯೊಳೊಳಪೊಕ್ಕು ನೇಹದ ಬೀಜಂ ದೇಹ
ಮನ್ಮಥ ಘಟ್ಟಿ ಯಂತ್ರದಾಟದೊಳ್ಪಟ್ಟಿದ ಸ್ವೇದ ಜಲದಿಂ ತಳಿತು ಪುಳು
ಕದಗೆಯೊಯ್ದು ನಳನಳಿಸಿ ಬೆಳದ ಮಕರಕೇತನುದ್ಯಾನದೊಳು ವಿಸಟಂ
ಬರಿವ ವ್ಯಾಕುಳಾಕ್ಷರಂ ಕೊಳರ್ವಕ್ಕಿಯ ಧ್ವನಿಯನಿಂಬುಗೊಳುತಿರೆ ಕುಣಿನ
ಳಕಂ ಶಿಳೇಮುಖಂಗಳನನುಕರಿಸೆನರು ಸುಯ್ಯಲರೆಂಬ ಗಂಧವಾಹಂ ಸುಳ
ಯೆ ಗಾಢಾಲಿಂಗನದ ಲತೆವನೆಯೊಳಗೆ ಸಮಸುಖ ಸಾರ್ವಭೌಮರಾಗಿ
ತಮ್ಮೊಳು ತಮ್ಮನಲ್ಲದೆ ಮತ್ತೊಂದೇನುಮನರಿಯದೆ ತಾವಿಬ್ಬರೊಬ್ಬರಾ
ದಂತೆರಡನರಿಯದೆ

ಪಲಕೆಲವು ವತ್ಸರಂಮಿದೊಂದು ದಿನವಾದಯ್ಯನುಂ ಪದ್ಮಾವತಿ
ಯುಂ ಒಂದಾಗಿ ಬಿನದದಿಂ ವ್ಯಾಘ್ರಪುರವ ಪೊರಗಣ ಪೂರ್ವ ತಟಾ
ಕದಸರಭಾಗದ ತರುವನದೊಳು ಶುಕಸಿಕ ಹಂಸ ಮಯೂರಕೀರ ಲೀಲಾ
ನಿರೀಕ್ಷಣಾಸಕ್ತರಾಗಿರಲಲ್ಲಿಗೆ ನೀಳ್ವ ಕೆಂಜೆಡೆಯಿಂ ತಾಳ್ವ ಕುಂಡಲದಿಂ ಉಟ್ಟ
ಪುಲಿದೊವಲಿಂ ತೊಟ್ಟ ರುದ್ರಾಕ್ಷೆಯಿಂದಿಟ್ಟ ಭಸಿತದಿಂ ಪೊಳೆವ ಕಣ್ಣಂ
ಬೆಳೆಪ ಗಂಡಸ್ಥಲವಿ ತೊಳಸ ಸುಲಿಸಲ್ಲ ವಿಳಾಸದಿಂ ಮೆರೆವ ಮೈವಳಗು
ಬನಕ್ಕೆ ಬೆಳ್ಳಿಂಗಳಂ ಸೂಸೆ ಸತ್ಯದಂತೆ ಪುಣ್ಯದಂತೆ ಭಕ್ತಿಯಂತೆ ಬರು
ತಿರ್ಪ ತಪೋಧನಮೂರ್ತಿಗಳ ಆದಯ್ಯಂ ಕಂಡು ಭಯಭಕ್ತಿಯಿಂದಿಡಿ
ವಂದು ಅಷ್ಟುಂಗ ಪ್ರಣತನಾಗಿ ನಿಂದಿದುರ್ ದೇವ ಎತ್ತಣಿಂ ಬಿಜ
ಯಂಗೆಯಿರಿ ಕಂಗಳ ಕಾಂತಿ ಕುಂದಿದವು ಮುಖಮಂಡಲಂ ಕೊರಗಿದವು
ಪುಣ್ಯೋದರಂ ಬಡವಾದುದು ಬೆಸಕೈವೆನೆಂದು ಬಿನ್ನೈಸಿದ ಭಕ್ತನ
ನೊಗಮಂ ನೋಡಿ ಎಲೆ ಮಗನೆ ಮುಂದರಿಯದೆ ಬಂದೀ ಊರಂ
ನಿನ್ನೆ ಪೊಕ್ಕುನ್ನತಿಗೆಟ್ಟ ಬಸದಿಗಳಂ ಬತ್ತಲೆಯ ಜೊಂಬೆಗಳಂ ಕಂಡು
ಬೆಗಡುಗೊಂಡು ಬೇವಿನ ವನಮಂ ಪೊಕ್ಕಂತೆ ಪೊಲಗೆರಿಯಂ ಸಾರ್ಧಂತೆ
ದೆಸೆಗೆಟ್ಟು ತೃಪೆಯಡಗದೆ ಪತ್ತುಪವಾಸಂ ಪತ್ತಿ ನಡೆಯುಡುಗಿ ತ್ರಾಣಂ
ವರತು ಕಂದಿ ಕುಂದಿ ನೊಂದು ವ್ಯಾಘ್ರಪುರಮಂ ಪೊಕ್ಕು ವ್ಯಾಘ್ರಮು
ಖಮಂ ಕಂಡಂತತಿ ಭಯದಿಂ ಪೊರಮಟ್ಟು ಮೆಲ್ಲಮೆಲ್ಲನೆ ತಟಾಕದೇ
ರಿಯ ಮೇಲೆ ಬರುತಂ ಭಸ್ಮಾವಶೇಷ ಲಲಾಟನಾಗರ್ಧ ನಿಮ್ಮಂ ಕಂಡೆ

ವಿನ್ನೆಲ್ಲಿಗಂ ಪೋಗಲಾರೆವೆಂದೊಂದು ನಿರುಪಮಸ್ಥಲದ ನೆಳಲ ಹೊಸ ಹಸಲೆಯ ಮೇಲೆ ಬಳಲ್ದು ಪಟ್ಟಿರಲವರಂ ಕಂಡು,

ಕಣ್ಣೀರಂ ತೀವಿ ಕುಕ್ಕುಳಂಗುದಿದು ಶೋಕರಸದೊಳಾಳ್ವು ದೈನ್ಯದಿಂ ಪದ್ಮಾವತಿಯ ಮೊಗಮಂ ನೋಡಲಾಕೆಯನುಕೂಲಾಲೋಚನೆಯನರಿದು ಸಂತಸಮನಾಂತು ದೇವದೇವ ಪುರದೊಳು ಪೊಕ್ಕುತಿಬೇಗದಿಂ ಬೋನ ಮನನುತರಿಸಿ ತಳುವುಮಾಡದೆ ಬರ್ಪೆನನ್ನೆವರ ಈ ನೆಳಲೊಳಲ್ಲಿಯೆ ನೆಲ ಸಿರ್ಪುದೆಂದು ನಲವಿಂ ಬಿನ್ನೈಸೆ ಸಂತಸಂಬಟ್ಟು ನೀನೆ ಸರ್ವಸಾಧ ನಮಂ ಬೇಗ ಮಾಡೆಂದು ಕಳುಪೆ ಬಂದು ಪುರಮಂ ಪೊಕ್ಕು ಸಕಲ ಪದಾರ್ಥಂಗಳಂ ತಂದು ಪದ್ಮಾವತಿಗೊಪ್ಪಿಸಲೊಡಂ ದಿವ್ಯ ಪರಿಮಳದಿಂ ಸವಿಯಂ ಸಾಲಿಡುವವ್ಯತಾನ್ನಮನತ್ಯಾದರದಿಂ ಮಾಡುತ್ತಿರೆ ಅತ್ತಲಾ ದಯ್ಯಂ ತಪಸ್ವಿ ಪಸಿದನೆಂದು ಬೇಗ ಬಂದು ನಿಳಯಮಂ ಪೊಕ್ಕು ಪದ್ಮಾವತಿಯ ಮೊಗಮಂ ನೋಡಲಾಕೆ ಒಡೆಯರಂ ವಿಜಯಂಗೆಯಿಸಿ ತರುವುದೆನೆ ಅತ್ತಲ್ಪನಕ್ಕೆ ಪೋದನಿತ್ತಲು,

ಪದ್ಮಾವತಿಯ ಪಿತನಸ್ವ ಪಾರಿಷಪಂಡಿತಂ ಮೇರೆಗೆಟ್ಟು ಮತಿಹೀನಂ ಕೋಪಣದಿಂ ಬಂದ ಹೊಸ ಋಷಿಯರೆನಿಸ ನೀಚರಿಗೆ ಚರಿಗೆಯಂ ಪೇಳೆ ಬರಿಯ ಭಂಡರುಂ ಲೋಚಿನಂ ತಾಲ್ಯರುಂ ಬೆತ್ತಲೆಯ ಭ್ರಷ್ಟರುಂ ಕಂಚದ ಖೂಳರುಂ ತಟ್ಟುಗಳ ಅಜ್ಞಾನಿಗಳುಂ ನಾರುವಾಯ ನರಕಿಗಳುಂ ಸರ್ವ ಮಲಭಾಂಡರುಂ ನೆರೆದು ಬಂದು ಮನೆಯ ಮುಂದೆ ಸಂದಣಿಸೆ ಪಾರಿಷ ಪಂಡಿತಂ ಕಂಡು ಪೇಳ್ವದೊಂದು ಮಡಿ ಬಂದುಮ ನಾಲ್ಮಡಿಯಾಯ್ತೆನ್ನೇನಂ ಮಾಳ್ವೆನೆಂದು ಚಿಂತಿಸಿ ತನ್ನ ಸತಿಯಂ ಕರೆದು ಕೇಳಲದಕ್ಕಂಜಲುಬೇಡ ನಮ್ಮ ಪದ್ಮಾವತಿಯ ಗಂಡಂ ಗೊರವರ್ಗೆಂದು ಮಾಡಿಸಿದ ಬೋನವು ದರ್ಪುದೇಳಿ ಎಂದು ಮಗಳಂ ಕರೆದು ಕೆಸರ ಕೊರತೆಗೆ ಕತ್ತುರಿಯಂ ಕೊಳ್ಳಂತೆ ಸುಣ್ಣದ ಕೊರತೆಗೆ ಬೆಳ್ಳಿಂಗಳಂ ಬಳಸುವಂತೆ ಮಸಿಯ ಕೊರತೆಗೆ ಮಾಣಿಕವಂ ಕೂಡುವಂತೆ ಬೇಲಿಯ ಕೊರತೆಗೆ ಕಲ್ಪತರುವಂ ತರಿ ವಂತೆ ಕಸದ ಕೊರತೆಗೆ ಕರ್ಪುರದ ರಜವಂ ಬೆರಿಸುವಂತೆ ಪದ್ಮಾವತಿಯಂ ಬೋನವಂ ಬೇಡಿ ಪದ್ಮಾವತಿ ನಡನಡುಗಿ ಬೇಡಬೇಡ ಕೊಡುವುದಿಲ್ಲೆಂದು ಬಾಗಿಲೊಳ್ಳಲೆ ಚಂದ್ರಕಳೆಯಂ ರಾಹು ಪಿಡಿವಂತೆ ಪಿಡಿದು ಒಳಪೊಕ್ಕು ಕೊಂಡು ಪೋಗಿ ಸುರಹೊನ್ನೆಯ ಜಿನಪ್ರತಿಮೆಗೆ ಮಾರಿಯಂ ತಪ್ಪಂತೆ ತಂದು ಕಾಡುಗಿಚ್ಚಿಗೆ ತುಯ್ಯಲ ಸೂಡುವಂತೆ ಸುಧೆಯಂ ನಾಯಿಗೆ

ರೆವಂತೆ ಸಂಚಭಕ್ಷಮಂ ವಾಯಸಂಗಿಕ್ಕುವಂತೆ ಫಲರಸಮಂ ಒಕಂಗಿ
ಕ್ಕುವಂತೆ ತಂದು ಬೆತ್ತಲೆಯ ಬಣಗುಗಳಿಗಿಕ್ಕೆ ಕೆಂಗೈಗಳೊಳು ತಮ್ಮ
ಪೂರ್ವಜನ್ಮದ ಕರ್ಮಶೇಷವನುಂಬಂತುಂಡು ಚಂಡಿಗಳೆಲ್ಲಂ ಪೊರಮ
ಡುವ ಸವಯದೊಳು,

ಬಳಲ್ಪ ತಪೋಧನ ದೇವರ್ಗ ಕೈಗೊಟ್ಟು ಮೆಲ್ಲಮೆಲ್ಲನೊಡಗೊಂಡು
ಬರ್ಪಾಗಳು ಬೆಳಗಿನ ಮುಂದಣ ಕತ್ತಲೆ ಸರಿವಂತೆ ಸುಣ್ಯದ ಮುಂವಣ
ಪಾಪಂ ಸರಿವಂತೆ ನೋಡಿ ನೋಡಿ ಋಷಿಯರ್ಪರನು ಪೋಗಲಾದಯ್ಯಂ
ಸಂದೇಹಿಸುತ್ತಂ ಮನೆಗೆ ಬಂದು ನೋಡುವಾಗಳಾ ಇರುಳ ತಾವರೆಯಂತೆ
ಹಗಲ ಚಂದ್ರಮನಂತೆ ಮಶಿ ಪತ್ತಿದ ಸುವರ್ಣ ಸುತ್ತಳಿಯಂತೆ ಕಂದಿದ
ಪದ್ಮಾವತಿಯಂ ಬೆಸಗೊಳಲು ನುಡಿಯಲಮ್ಮದೆ ಸುಮ್ಮನೆ ಸೆರೆ ಬಿಗಿದು ಭಿತಿ
ಗೊಂಡಾಗ ತಮ್ಮ ತಾಯ್ತಂದೆಗಳು ಬಲ್ಪಿಂ ಮನೆಯಂ ಪೊಕ್ಕು ಬೋನಮಂ
ಕೊಂಡೊಯ್ದು ಋಷಿಯರ್ಗತ್ತರಿನ್ನಿವರ್ಗಿ ಬೋನಮಂ ಮಾಳ್ಳೆನೆಂದು
ನುಡಿಯಲಾ ನುಡಿಗೊಮ್ಮೆ ಸತ್ತು ಹುಟ್ಟಿ ಕೆಂಪಡರ್ಪ ಕಂಗಳಂ ಕೆತ್ತವ
ಮೊಸೆಯಿಂ ಒತ್ತುವ ಕರಣಂಗಳಂ ಒತ್ತುವಾಸೆಯಿಂ ಮುತ್ತುವ ಕೋಪದಿಂ
ಕನಲ್ಪ ನೋಡುತ್ತಿವಳಂ ಕೊಂದೊಡಂ ಪಂಡಿತನಂ ಖಂಡಿಸಿದೊಡಂ ತಪೋ
ಧನನಂ ತಣಿಸಿದಂತಾಗದೆನುತ್ತಂ ಒಳಗೊಳಗೆ ಹೊತ್ತಿ ಹೊಗೆವ ಜೈನರ
ಸಾವಿನ ಸಂಚಕಾರದುರಿ ಕೋಪಮಂ ಬೈತಿಟ್ಟು ತಪೋಧನನಂ ನೋಡಿ
ಎನ್ನೊಡವೆ ನಿಮಗೆಕೆ ಸಲ್ಪುದು ಪಾಪಿಯ ಒಡವೆ ಪುಣ್ಯಕಪ್ಪದೆ ಎಂದ
ನುತಾಪದಿಂದವರನೊಡಗೊಂಡು ಪೋಗಿ ನವಫಲವಿಕ್ರಯ ವೀಧಿಯೊಳು
ಕದಳೀಫಳ ದ್ರಾಕ್ಷೆ ಖರ್ಜೂರ ನಾರಿಕೇಳಾದಿ ಫಲಂಗಳಂ ತಪೋಧನನಂ
ಕಳಿಸಿ,

ಆದಯ್ಯ ಮನೆಗೆ ಬಂದುವ್ಯಳದಿಂ ಪಟ್ಟಿರಲಲ್ಲಿಗೆ ಪದ್ಮಾವತಿ ಬಂದಾ
ದಯ್ಯನನಾರೋಗಣೆಗೆಬೈಸೆ ಕನಲ್ಪು ಕಿಡಿಂಡಿಯಾಗಿ ತನ್ನ ದೇಹವಂ
ಭಿನ್ನಪತ್ರವಾಗಿ ಬಿಸುಡವೇಳ್ವುದಲ್ಲದೊಡೆ ಒಂದುಪವಾ ನನಾದೊಡಂ
ಮಾಳ್ಳೆನಲ್ಲದೊಟಮಿಳ್ಳೆಂದು ನುಡಿದ ಮಾತಂ ಕೇಳ್ವು ಮಗಳ ಮೋಹಕ್ಕೆ
ಮಾತೆಪಿತರ್ಬಂದು ಬೇಡಿಕೊಂಡಲ್ಲಾ ತೆರದಿಂದೊಲ್ಲದಿರೆ,

ಇಂತಪ್ಪಾಶ್ಚರ್ಯವೆಂತಾದೊಡಂ ತಾನರ್ಚಿಸ ಸೋಮನಾಥನಂ
ಸುರಹೊನ್ನೆಯ ಬಸದಿಗೆ ತಂದಡಲ್ಲದುಂಬನಲ್ಲ ತನ್ನಂ ಪ್ರಾರ್ಥಿಸಲೇ
ಕೆಂದು ನುಡಿಯೆ ಪಾರಿವಂ ಕೇಳ್ವು ನೆಟ್ಟನೆ ನುಡಿದ ಕಟ್ಟಣಕಮುಂ

ತೊಟ್ಟನೆ ಕಿವಿಯಂ ಮುಟ್ಟಿ ಘೂರ್ಮಿಸಿ ಗಜರಿ ನುಡಿದಂ ಅದಕ್ಕಾದಯ್ಯಂ
 ಕೇಳಿಲೊ ಮರುಳು ಜೈನನೀಂ ಪ್ರತಿಯಲ್ಲ ನಿನ್ನ ಮನಮಂ ಪ್ರೇರಿಪ
 ನೀಶ್ವರಂ ನೀನೆಂದಂತೆ ಜಿನನಂ ಇಬ್ಬಾಗಿ ಮಾಡಿ ಸೌರಾಷ್ಟ್ರ ಪತಿಸೋಮ
 ನಾಥನಂ ಬಿಜಯಂಗೈದಲ್ಲದೂಟವಿಲ್ಲೆಂಬ ನೇಮಮಂ ಕೈಕೊಂಡೆಂ
 ಕೊಂಡೆನೆಂದು ಗದ್ದುಗೆಯಂ ಪೊಯ್ದಾಸ್ಥೋಟಿಸಿ ನಿಂದಿದುರ್ ಪುಲಿಗೆ
 ರೆಯಿಂ ಪೊರಮಡುವಾಗಳೊಡನೊಡನೆ ಬರ್ಪ ಪದ್ಮಾವತಿಯಂ ಕಂಡು
 ಸೋಮನಾಥನಂ ತಂದಷ್ಟೆಂ ಸುಸಿಯಲ್ಲಂಜದಿರೆಂದು ಸ್ತತ್ಯದೃಷ್ಟಿಯಿಂ
 ಸಾಗಿಸಿ ನೋಡೆ ಪಿಂತಿರಲಾಕೆಯುಂ ನೀವೆಂದು ಬರ್ಪನ್ನೆಗಂ ಅಶನ ವ್ರತಮಂ
 ಕೈಕೊಂಡೆಂ ಪೆರಪಿಂಗಿ ನಿಲೆ,

ಸತ್ಯ ನಿಧಿಯೆನಿಸ ಸತ್ಯ ಶರಣನುತ್ತರಾಭಿಮುಖನಾಗಿ ವಿಭೂತಿಯ
 ವಿರಂ ರುದ್ರಾಕ್ಷಿಯ ಭದ್ರಗಜಂ ಪಂಚಾಕ್ಷರಿಯ ಪಂಚಾನನುಂ ಜೈನಕುಲ
 ಕುಮುದ ಮಾತೃಂಡನೆನಿಸಾದಯ್ಯಂ ನಡೆದು ಬರುತಂ ಗಿಡವುಂ
 ಮುಳ್ಳುಂ ಮಳೆಯುಂ ಸರಿಯುಂ ದರಿಯುಂ ಹಳ್ಳಂ ಕೊಳ್ಳಂ ಗಟ್ಟಿ ಬೆಟ್ಟಂ
 ಗಳೆನ್ನದೆ ಹುಲಿ ಕರಡಿ ಸಿಂಹ ಶಾರ್ದೂಲಂಗಳಂ ಲೆಕ್ಕಿಸದೆ ಮಳೆ ಬಿಸಿಲು
 ಗಾಳಿಗಳಂ ಲೆಕ್ಕಿಸದೆ ಸ್ತುತ್ತು ತೃಷೆ ನಿದ್ರೆಗಳೆನ್ನದೆ ನಡೆವೆಡೆಯೊಳಂಗಲು
 ಮೊನೆಗೆಲ್ಲೊತ್ತಿ ಹಲ್ಲಯಿಸಿ ಬಿರಿದು ಬಿಸಿ ನೆತ್ತರ್ಜಿಗುರ್ತು ರಕ್ತಪಂಕದಿಂ
 ಮುಳ್ಳು ಕಡ್ಡಿ ದಸಿಗಟ್ಟಿ ಮೆತ್ತಿದೊಡಂ ಕರಯುಗಮಂ ಕಂಪಿಸಿ ಬಸಿರ್ಬತ್ತಿ
 ಬಾಯ್ಬತ್ತಿ ಸಲ್ಲೊರಿ ಬೆನ್ನು ಕುಸಿದು ಮೊಗ ಒಣಗಿ ಕಣ್ಣಂದಿ ಕಾವುಳಂ
 ಕವಿದೊಡಂ ಸೋಮನಾಥನ ದರ್ಶನಭರಭರಿತ ಸರ್ವಾಂಗಂ ಬಗೆಗೊಳ್ಳದೆ
 ಭಾವಿಸದೆ ಸರ್ಪಭೂಷಣನ ಧ್ಯಾನದಿಂದಿಪ್ಪತ್ತೆಂಟು ದಿನಮೊ ತೆರದೊಳಾ
 ತುರದಿಂ ಬರ್ಪಲ್ಲಿ,

ನೆತ್ತರ್ಗಲ್ಲಿ ಗಳಿನುಗುಳ್ಳ ಪದತಳದಡಿ ಇಡಲ್ಪಾರದೊಡೆ ಕುಳ್ಳಿದುರ್
 ಕುಳ್ಳಿರಲ್ಪಡೆಯದೆ ಪೊರಳ್ಳುರುಳ್ಳು ಬರುತ್ತೊಂದು ಬೆಲ್ಲವತ್ತದ ಮರದ ನೆಳ
 ಲೊಳ್ಳಿಗತಚೇತನಂ ಪಥಶ್ರಮ ಮೂರ್ಛಿತನಾಗಿ ಬರಲಲ್ಲಿಗೆ ಚೀಲಾಳನ
 ಚಿತ್ತನಲ್ಲಭಂ ಆರಿವಾಳ್ತಾಂಡರ ಎಲುಡೊರಿ ಸರಸವಾಡುವ ಸುಲಭಂ ವಹಿ
 ಲಯ್ಯನ ಓವದೆ ನೋಡುವ ದಯಾಭರಿತಂ ತಿರುಕುರುಪೆತೊಂಡರ ಇರದೆ
 ಕಾಡುವ ದಯಾಸರಂ ಸಾಯ ಬಡಿದು ಕಿವಿಯನೂದುವ ಕರುಣೆ ಎನಿಸ
 ಸೌರಾಷ್ಟ್ರದೊಡೆಯಂ ಸೋಮನಾಥನೋರ್ವ ವೃದ್ಧ ಮಹೇಶ್ವರನಾಗಿ ಕೊಡೆ
 ಕನುಂಡಲಂ ಯಜ್ಞೋಪವೀತಂ ನೊಸಲಭಸಿತಂವೆರಸಿ ಆ ದಾರಿಯಿಂ

ಬರ್ಪಂತೆ ಬಂದಾದಯ್ಯನ ಮುಂದಿಳವಿವಂತೆ ನಿಂದಿರೆ ಮಗನೆ ಮಗನೆ
 ನೀನೆಲ್ಲಿಗೆ ಪೋದಪೆ ಬಳಚ್ಚಿ ಪಿರಿದಾಯ್ತು ಸನಿಪದೊಳೂರುಂಟೆ ಎಂದು
 ಕೇಳಲೊಡಂ ಚಂದ್ರಂಗೆ ಮೇಘಂ ಕವಿದೊಡಂ ಜಗಕ್ಕೆ ತಣ್ಣು ತಪ್ಪದೆಂ
 ಬಂತೆ ವೇಷದ ಮರೆಯ ಚಂದ್ರಚೂಡನ ಸುಧಾವಾಕ್ಯವಾದಯ್ಯಂಗೆ ಶೀತ
 ಳಾಮೃತವಿತ್ತು ಚೇತನಂಗೊಡಲಿದ್ದು ನಿಂದಿರ್ದು ಮಹೇಶ್ವರಂಗುತ್ತರಂ
 ಗುಡುವುದರಿಂ ಮತ್ತೆ ಹತ್ತಡಿಯಂ ಸೋಮನಾಥನನಲ್ಲಿಗೆ ನಡೆವೆನೆಂದು
 ಮರುಮಾತುಗೊಡವೆ ಪೋಗುತ್ತಿರೆ ತನ್ನ ಮೇಲಣ ನಿಷ್ಠೆಗೆ ಪನ್ನಭೂ
 ಷಣಂ ಮೆಚ್ಚಿ ಮುಂದಡ್ಡ ಬಂದು ಕೆಯ್ಯಂ ಪಿಡಿದು ಪೇಳು ಪೇಳೆಲ್ಲಿಗೆ
 ಪೋದಪೆ ಎನೆ ಸಾರಾಷ್ಟ್ರ ಪತಿಯಂ ಪುಲಿಗೆರೆಗೆ ಬಿಜಯಂಗೈಸಿ ತರಲು
 ಪೋದವೇಂ ನೀಂ ಬಲ್ಲೆಯಾ ನಾನರಿಯದೊಡಾತನನರಿವನ್ನೆಗಂ ಎನ್ನಸು
 ರುಳ್ಳನ್ನೆಗವೈದುವೆನೆಂದು ನುಡಿದ ನಿಶ್ಚಲ ವಚನಕ್ಕೆ ಮೆಚ್ಚಿ ನಿಂದೆಲೆ
 ಮಗನೆ ಇಂತಾದೊಡಾಂ ಸೋಮನಾಥಂ ನಿನ್ನ ನಿಷ್ಠೆಗೆ ಮೆಚ್ಚಿ ಬಂದೆಂ
 ಕಂದಾ ಬಳಲದಿರೆಂದು ಕರುಣಿಸಲೊಡಂ ಬಳಲಿಕೆಯಡಂಗಿದುದರಿಂ ನಂ
 ಬುಗೆ ಏರುತ್ತಂ ವೇಷಮುಂ ಕೂಡು ಶಂಕಿಸುತ್ತಂ ದೇವ ಮಾನುಷ ಚರಿತ್ರಂ
 ಮಾನುಷಾಕಾರನಾಗಿದೊಡನೆಂದು ನಂಬಲರಿಯದಿರ್ಪೆಂ ಎನ್ನ ಮಾನದ
 ಸಂದೇಹಮಂ ಪಿಂಗಿಸಿ ಕರುಣೆವುದೆಂದು ಬಿನ್ನವಿಸಲಾ ಮಾತಿನೊಡನೆ
 ಚಂದ್ರಕಳೆ ದಶಭುಜಂ ಕೆಂಚೆಡೆ ಲಲಾಟಲೋಚನಂ ಪುಲಿದೊವಲು ನಂದಿ
 ವಾಹನನೊಪ್ಪೆ ಗುರು ಕರುಣಿಸಿದ ಶಿವಲಿಂಗದೊಳಗಣ ಮೂರ್ತಿ ವಿಳಾಸಂ
 ಸಾಕಾರ ಸಂವಿತ್ತವಯವದ ಪರಬೊಮ್ಮಂ ಸೋಮನಾಥನಾದಯ್ಯನ ಕಣ್ಣು
 ಪುಣ್ಯದಂತೆ ಮುಂದೆ ತೊಳಗುತ್ತಿರೆ ಇರೆ.

ದ್ವಿತೀಯಾಂಕ ಸಂಪೂರ್ಣ



ತೃತೀಯಾಸ್ಥಲ.



ಕಂದ -- ಕಂಡಂ ತ್ರಿಶೂಲವ ಭಯಕ
 ರಂಡ ಮರುಗವಜಕಪಾಲವಹಿಪತಿಕಟಕಂ
 ಕುಂಡಲವಿಂದು ಕಳಾಸಂ
 ಮಂಡಿತನಂ ಹಂಪೆಯಾಳ್ವನಂ ನಲವಿಂದಂ

ರಗಳೆ.

ಕಂಡು ತವಕದಿಂದಂ ಸೈಗೆಡೆದಂ
 ತಂಡದ ಸುಳಕವನಂಗದೊಳೆಡಿದಂ
 ಅಧ್ವಶ್ರಮಮಂ ಕಳೆದಂ ತಳೆದಂ
 ಸಾಧ್ವಿಯೆನಿಸ ಭಕ್ತಿಯನುರೆ ತಳೆದಂ
 ಸಿಂದಿರ್ದಂ ಕೈಮುಗಿದಂ ಮುಗಿದಂ
 ಇಂದುಧರನ ನೀಕ್ಷಿಸುತೊಳಸುಗಿದಂ
 ದೇವಾ ಮುನ್ನಿನ ತೆರದಿಂದಿಸ್ಪುದು
 ದೇವಾ ನೋಡುವಡೆನಗರಿದಪ್ಪುದು
 ಎಂದೊಡೆ ಮುನ್ನಿನ ಅಂದದೊಳೆರ್ದಂ
 ಕಂದನ ಸಾಗೊಯ್ಯನೆ ಸಾರ್ತಂದಂ
 ನಾಡಿದು ಬರ್ಪೆಂ ಸೋಮನವಾರಂ
 ಬೇಡೈ ಬೇಡೆಂದಾ ಸಂಸಾರಂ
 ಎನಲಾದಯ್ಯಂ ನಾಡಿದು ಬಂದೊಡೆ
 ಎನಗೆಂತಭವಾ ನೀನೆಂತೆಂದೊಡೆ
 ಇಪ್ಪತ್ತೆಂಟುಂ ದಿನವೆಂದಿತ್ತಂ
 ತಪ್ಪದೆ ನಡೆಯಲು ಬಾರದೆನುತ್ತರ
 ಪ್ರಭುವೇ ವಿಭುವೇ ರಕ್ಷಿಸುದೆನುತಂ
 ಅಭವಾ ಶಂಕರ ಕರುಣಿಸುದೆನುತಂ
 ಅದಯ್ಯನ ನಲವಿಂದಪ್ಪುತ್ತಂ
 ಸಾದರದಿಂ ಕೃಪೆಯಿಂ ನೋಡುತ್ತಂ
 ಬಿಲ್ವತ್ತದ ನೆಳಲೊಳು ಪಟ್ಟಿವೆನು

ಚಿಲ್ಲಿಂ ಪುಲಿಗೆರೆಯೊಳಗಿಟ್ಟರ್ಪೆನು
 ಮರುದಿವಸಂ ಬಂದವೆನೆರಡಿಲ್ಲಂ
 ನೆರೆ ನಂಬುದಿದೇ ನುಡಿಗೇಡೆ ಇಲ್ಲಂ
 ಎಂದಾ ಸುತನಂ ಪಟ್ಟಿರಿಸುತ್ತಂ
 ಕಂದನನೊಲವಿಂ ಬೋಳೈಸುತ್ತಂ
 ನಡೆದಂ ಪುಲಿಗೆರೆಯತ್ತಂ ಶರ್ವಂ
 ವೃಡನಭವಂ ನಿತ್ಯಂ ತಾನೋರ್ವಂ

ಇತ್ತಲು ಮರೆವಟ್ಟಿದಾರ್ದಯ್ಯಂ
 ಚಿತ್ತಜಹರನಾಜ್ಜೆಯೊಳಾದಯ್ಯಂ
 ಘಳಲನೆ ಕಣ್ಣೆರೆದಂ ಪುಲಿಗೆರೆಯೊಳು
 ಬಳಲುವ ಪದ್ಮಾವತಿ ಇಪ್ಪೆಡೆಯೊಳು
 ಕಣ್ಣೆರೆಯಲು ಕಂಡಳು ಪದ್ಮಾವತಿ
 ನ-ಣ್ಣನಿಯಿಂ ನುಡಿದಳು ಪದ್ಮಾವತಿ
 ಎನ್ನಯ ನಿಧಿ ಬಂದುದೆ ಸುಧೆ ಬಂದುದೆ
 ಎನ್ನಯ ಕರಿ ಬಂದುದೆ ಸಿರಿ ಬಂದುದೆ
 ಎನುತುಪವಾಸದಿ ಪಟ್ಟೆರ್ಡೆಳುತೆ
 ಮನದೊಲವಿಂ ಪ್ರಿಯನಂ ಬಂದಪ್ಪುತೆ
 ಶಿವನಂ ಕಂಡವನಂ ಕಾಣುತ್ತಂ
 ಪವಣೆಲ್ಲದ ಸುಖದಿಂ ಸೇರುತ್ತಂ
 ಲಲನೆಯರಂ ಪದ್ಮಾವತಿ ಕರೆವುತೆ
 ನಲವಿಂ ಬೋನವ ಮಾಡಲು ಪೇಳುತೆ
 ಇರಲಾದಯ್ಯಂ ಸತಿಗಿಂತೆಂದಂ
 ಭರದಿಂದಂ ಜೋನಂ ಬೇಡೆಂದಂ
 ನಾಕೆ ಶಿವಂ ಸೋಮಯ್ಯಂ ಬರ್ಪಂ
 ನೀಲಗಳಂ ಸೋಮಯ್ಯಂ ಬರ್ಪಂ
 ಗುರು ಬರ್ಪಂ ಉರುತರ ನಿಧಿ ಬರ್ಪಂ
 ಹರಿಯಜರಿಯದಗಮ್ಯ ಬರ್ಪಂ
 ಸುರಹೊನ್ನೆಯ ಜಿನನಂ ಸೀಳುತ್ತಂ
 ಅರುಹ ವ್ರತಿಗಳ ನುರೆ ಬೋಳುತ್ತಂ

ಬಂದ ಬಳಿಕ್ಕಂ ಬೋನಂ ಮಾಳ್ಪುದು
ಇಂದುಧರನ ಕರುಣದೊಳೆಸದಿಸುರ್ದು

ಎಂಬೀ ನುಡಿಯಂ ಸತಿಯರ್ಕೇಳುತ್ತೆ
ಬೆಂಬೇಳುತ್ತೆ ನಡೆದಡಹುತ್ತೆ ತಾಗುತ್ತೆ
ಪಾರಿಶ ಪಂಡಿತನಲ್ಲಿಗೆ ಬರುತಂ
ದೂರಿಸುತುನ್ಮೃದಿಂದಂ ನಿಲುತಂ
ಆದಯ್ಯಂ ನುಡಿದುದನರುಪುತ್ತಿರೆ
ಆದರ ಉಡುಗುತ್ತಂ ಪೇಳುತ್ತಿರೆ
ಆಹಾ ತಾನೇ ತಪ್ಪಂ ತಪ್ಪಂ
ಆಹಾ ಆಹಾ ಬಳಕೇನಪ್ಪಂ
ಇನ್ನೇನಿನ್ನೇನಭವಂ ಬಂದಂ
ಇನ್ನೇನೀ ಬಸದಿಯೊಳೇ ನಿಂದಂ
ತಪ್ಪದೆ ಯಾತನ ನುಡಿಯುಂ ಧರೆಯೊಳು
ತಪ್ಪದೆ ಭಕ್ತನ ನುಡಿಯುಂ ಇಳೆಯೊಳು
ತಂದಂ ತಂದಂ ತಾರದೆ ಮಾಣ್ಬನೆ
ಬಂದಂ ಬಂದಂ ಬಾರದೆ ಮಾಣ್ಬನೆ
ನಡೆನಡೆ ಎನುತಂ ಬಸದಿಗೆ ಬಂದಂ
ಕಡುಗೋಪದೊಳೆಲ್ಲಗಿಂತೆಂದಂ
ಸೋಮಯ್ಯಂ ಬಸದಿಗೆ ಬಂದಂ ಗಡ
ಏಮಾತೇ ಊರೊಳು ನಿಂದಂ ಗಡ
ಹಸನಾಯ್ತಳಿಯನ ನೋಟಂ ಬೇಟಂ
ವಿಷನಾಯ್ತಳಿಯನ ಮಾಟಂ ಕೂಟಂ
ಏಳಿರೆ ರಂಗವೊಲೆಗಳುಮನಿಕ್ಕಿರೆ
ಏಳಿರೆ ಗುಡಿ ತೋರಣವಂ ಗಟ್ಟಿರೆ
ಎಂಬೀ ಕಟಕಿಗಳಂ ನುಡಿವುತ್ತಂ
ನಂಬದ ನರಕಿಗಳೊಂದಾಗುತ್ತಂ

ಇರಲಸ್ತಾದ್ರಿಯನೇರಿದನರ್ಕಂ
ಧರೆಗಾದುದು ತಿವಿರದ ಸಂಪರ್ಕಂ

ಜ್ಞಾನರ ಕಣ್ಣಂಧತೆ ಕವಿದಂದದಿ
 ಜ್ಞಾನರ ಪಾಪಂ ಪೂರಿಸಿದಂದದಿ
 ಕತ್ತಲೆ ಸುರದೊಳು ತೀವಿದ ಬಳಿಕಂ
 ಒತ್ತಂ ಬಿಸುತಂ ಪರ್ವಿದ ಬಳಿಕಂ
 ಬೆಳಗಿನ ಬಿತ್ತಂಕುರಿಸುವ ತೆರದಿಂ
 ತೋಳತೋಳಗಿದವಾ ತಾರಕೆ ನಭದಿಂ
 ಸೋಮಯ್ಯನ ಬರವರಿಪುವ ತೆರದಿಂ
 ಸೋಮಂ ಮೊರಮಟ್ಟಿಂ ಸಮುದದಿಂ
 ದಿಸೆಯಂ ಕೌಮುದಿಯಿಂ ಧವಳಿಸುತಂ
 ರಸೆಯಂ ಕೂಡೆ ಕುಳಿಕೊಡಿಸುತಂ
 ಚಂದ್ರಂ ಮೊರಮೊಟ್ಟಿಪ್ಪಿಪ್ಪಿರುಳೊಳು
 ಚಂದ್ರಿಕೆ ಸುತ್ತಂ ತೀವಿಪೆಡೆಯೊಳು
 ಸೋಮಯ್ಯನ ಚಿಂತೆಯೊಳಾದಯ್ಯಂ
 ವ್ಯಾಪೋಹಂಗಳನಳಿದಾದಯ್ಯಂ
 ಚಿಂತಿಸುತಿರಲರುಣೋದಯವಾದುದು
 ಕಂತುಹರನ ಕರುಣೋದಯವಾದುದು
 ಸವಣರನಾದಯ್ಯಂ ಭಂಗಿಪುದಂ
 ತವೆ ನೋಳ್ವೆಂ ಭರದಿಂ ಸೋಲಿಪುದಂ
 ಎಂಬಂದದೊಳಾದಿತ್ಯಂ ಮೂಡಲು
 ಇಂಬಿನ ತಮವೆಲ್ಲಂ ಪರಿದೋಡಲು

ಪಾರಿಷ ಪಂಡಿತನೆಂದಿನ ತೆರದಿಂ
 ಆರಯ್ಯದೆ ನಡೆತರುತಂ ಭರದಿಂ
 ಸುರಹೊನ್ನೆಯ ಬಸದಿಯ ಪೊಸ ಕದವಂ
 ಹರನೊಳಗುಧ್ಯವಿಸಿದ ಸನ್ಮತವಂ
 ತಗೆಯಲ್ಪುದ್ಯೋಗಿಸಿ ಹೋಗದೆ ನಿಲೆ
 ಬಗೆಯೊಳ್ಳೆರೆ ಬೆರಗಾಗುತ್ತಂ ನಿಲೆ
 ಒತ್ತಲು ನೂಂಕಲು ನಿಡುಕದೆ ನಿಂದಿರೆ
 ಕೆತ್ತಲು ಕಡಿಯಲು ಸೆಡೆಯದೆ ನಿಂದಿರೆ
 ಕದವದು ಚಲಿಸದೆ ಧಾರಣೆಯಂತಿರೆ

ಕದವದು ತೊಲಗದೆ ಮೇರುವಿನಂತಿರೆ
 ಕಂಡಲ್ಲಿಯ ಸವಣರ್ನಡಗುತ್ತಂ
 ಚಂಡಿಗಳೆಲ್ಲಂ ಬೆಂಡಾಗುತ್ತಂ
 ಜಿತ್ತಲೆಗಳ್ಳೆರೆಬಾಯಂ ಬಿಡುತಂ
 ಸುತ್ತಿದ ಸವಣರ್ನೆರೆ ಕೂಗಿಡುತಂ
 ಪಂಡಿತರೆಲ್ಲಂ ಖಂಡಿತರಾಗುತ್ತೆ
 ತಂಡದ ಋಷಿಗಳ್ ತೆರದಿಂ ನೋಡುತ್ತೆ

ಇರೆ ಬರುತಿರ್ದಂ ಹರನಾದಯ್ಯಂ
 ಬರುತಿರ್ದಂ ಶಶಿಧರನಾದಯ್ಯಂ
 ಧರಣೀ ತಳದೊಳು ಗುರುವಾದಯ್ಯಂ
 ಶರಣ ಜನದ ಸುರತರುವಾದಯ್ಯಂ
 ಸುಮ್ಮಾನದ ಸಮಸುಖಿಯಾದಯ್ಯಂ
 ಹಿಮ್ಮೆಟ್ಟಿದ ಕಲಿಫಲಿಯಾದಯ್ಯಂ

ನಡೆತರೆ ಪದ್ಮಾವತಿ ಬೆಂಬಿಡದಿರೆ
 ಕಡು ನೇಹಿತೆ ಯೊಡನೊಡನೆ ಬರುತ್ತಿರೆ
 ಒಪ್ಪದಯ್ಯನ ಸಾಮರ್ಥ್ಯದೊಳುಂ
 ಸರ್ಪಾಭರಣನ ಘನ ಕರುಣದೊಳುಂ
 ಬಸದಿಯ ಮುಂದಣ ಕುರುಡಂ ಹೆಳವಂ
 ಮಿಸುಗುವ ಕಣ್ವಾಲ್ವಡೆದುಜ್ಜಲವಂ
 ತಳೆದಿರ್ದಿರ್ವಂದಾದಯ್ಯಂಗೆರಗಲು
 ತೊಳತೊಳಗುವ ಭಸಿತವನಿಟ್ಟಿರಲು
 ದೇವಾ ಗುರು ನೀನೆಂದೊಡಬರುತಿರೆ
 ಭಾವಿಸೆ ಜೈನರು ಬಿರಗಾಗುತ್ತಿರೆ

ಆಯತಿಯಿಂ ಭಕ್ತಿಯ ಭಂಡಾರದಿ
 ಬೀಯಗದಲ್ಲಿಗೆ ಕೈ ಬಪ್ಪಂದದಿ
 ನಿಷ್ಠೆಯ ನಿಧಿ ಕಡುಸಿದೈತಂದಂ
 ನೆಟ್ಟನೆ ಬಾಗಿಲು ಮುಂದಂ ನಂದಂ
 ಸವಣರ ಹಾಳೆದೆ ಕದದಿರೆವಂತಿರೆ

ಸವಣರ ಕಲ್ಲೆದೆ ಹಾಳಾಗುತ್ತಿರೆ
 ನಲಿದಾದಯ್ಯಂ ಕಂಡಂ ವಿಭುವಂ
 ಸಲೆ ನೆಲಿಸಿದ ಸೋಮಯ್ಯ ಪ್ರಭುವಂ
 ಶಿವಭಕ್ತರ ಘನತರಸುಖ ಸಿಂಧುವೆ
 ಶಿವಭಕ್ತರ ಮನದನುಪಮ ಬಂಧುವೆ
 ಶರಣ ಸುಹೃತ್ತದ ನಿತ್ಯದ ಪುರುಳೇ
 ಶರಣರ ಚಿತ್ತದ ಬಿತ್ತಿನ ತಿರುಳೇ
 ಸುರುಚಿರ ಶರಣರ ಕಣ್ಣಂಗತಿಯೇ
 ವರಮುನಿಗಳ ಘನಮತಿಯುನ್ನತಿಯೇ
 ಎಂದಾದಯ್ಯಂ ನೆರೆ ಪೋಗಲುತ್ತಿರೆ
 ಇಂದುಧರನ ಕರುಣಂ ಕವಿವುತ್ತಿರೆ

ಭಕ್ತಿಯ ಬಾಸಣ ಓಸರಿಪಂದದಿ
 ಮುಕ್ತಿಯ ಮುಚ್ಚುಳ ಮುಖವರಳ್ಳಂದದಿ
 ಘಳಲನೆ ಶಿವನ ಕವಾಟಂದೆರೆಯಲು
 ಪುಳುಕಂ ಭಕ್ತನ ಮೆಯ್ಯೊಳು ನೆಗೆಯಲು
 ಕಾಮಹರಂ ಕೃಪೆಯಿಂದೊಳಗಿದಂ
 ಸೋಮಧರಂ ಮುದದಿಂ ಮೂಡಿದಂ
 ಅರುಹನನೆರಳ್ಳುಗಂ ಮಾಡುತ್ತಂ
 ಹೆರನೊಲವಿಂದಂ ಸಲೆ ನೆಲಿಸುತ್ತಂ
 ಸುರನದಿ ಜಡೆಮುಡಿ ಶಶಿಕಳೆಯೊಪ್ಪಿರೆ
 ಉರಗಾಧಿಸ ಕುಂಡಲಯುಗ ಒಪ್ಪಿರೆ
 ಶಶಿರವಿಶಿಖಿನಯನತ್ರಯ ವೆಸೆದಿರೆ
 ಹೊಸ ಸುಧೆ ಸೂಸುವ ಸುಖಮುಖ ವೆಸೆದಿರೆ
 ಡಮರುಗ ತಿಸುಳಂ ದಶಭುಜವೆಸೆದಿರೆ
 ಕಮಳಜ ಶಿರವಭಯಕರಂ ಮೆರೆದಿರೆ
 ಬಿಸಲಂ ಬೀರುವ ಪುಲಿಡೊವಲೆಸೆಯಲು
 ಅಸದಳವೆಡೆಗಾಲೊಳು ತೊಡರೆಸೆಯಲು
 ಉರಗನ ಹೆಡೆಗಳ ಮಣಿಗೊಡೆ ಎಸೆಯಲು
 ಅರರೇ ಸೋಮೇಶಂಗೆ ಸಿಂಗರಿಸಲು
 ಅಣಿಯರದಿಂದೊಪ್ಪುವ ವೃಷಭೇಶನ

ಫಣಿಗಳ ಫಣಿಗಟ್ಟಿನ ಮುಗುಳ್ಗೋಡಿನ
 ಶ್ರುತಿಗಳ ನೆಲೆವನೆ ಯೆನಿಸುವ ಕಿವಿಗಳ
 ಅತಿ ಧರ್ಮದ ಕಣ್ಣೆನಿಸುವ ಕಣ್ಣಳ
 ಭೀಕರ ತತಿಯಂ ಕೆಡಿಸುವ ಘ್ರಾಣದ
 ಲೋಕದ ಭಕ್ತರ ಬೆಳೆ ಮುಖವಾದುದ
 ಸತ್ಯಂ ಶಾಂತಂ ತನುವಾದಂತಿರೆ
 ಮುಕ್ತಿಯ ಮೊಳೆ ಫಲವಾದಂತಿರುತಿರೆ
 ಯುಗ ಧರ್ಮಂ ಸೇವಿಸ ಚತುರಂಪ್ರಿಯ
 ಸೋಗಯಿಪ ಉರಗೆಜ್ಜೆಯ ಘನ ಘಂಟಿಯ
 ಪ್ರಣಮ ಧ್ವನಿಗಳು ಅಂದುಗೆಯಾಗಿರೆ
 ಅಣಿಯರದಿಂ ಶ್ರುತಿ ತಿಂಥಿಣಿಯಾಗಿರೆ
 ಚಲುವಿಂದೊಪ್ಪುವ ನಂದಿಯನೇರಿದ
 ಒಲಿದ ಗಣೇಶ್ವರರೊಲವಂ ಹೇರಿದ
 ಹರಿಯಜ ಸುರರಿಗೆ ಪದವಂ ತೋರಿದ
 ಶರಣ ಜನಕೆ ತನ್ನಿರವಂ ತೋರಿದ
 ಸುರಹೊನ್ನೆಯ ಬಸದಿಯೊಳು ನೆಲಸಿದ
 ನರಲೋಕದೊಳಚ್ಚರಿಯಂ ಮಾಡಿದ
 ಸೋಮಯ್ಯನನತಿ ಮುದದಿಂ ಕಾಣುತ

ಕಾಮಹರನನತಿ ಒಲವಿಂ ನೋಡುತ
 ಆದಯ್ಯಂ ಸುಖದಿಂ ನಲಿದಾಡುತ
 ಆದರದಿಂ ಹೆಚ್ಚುತ ಹೊರೆಯೇರುತ
 ಕುಣಿವುತೆ ಕೂಗುತೆ ತೊನೆಯುತೆ ತೂಗುತೆ
 ಮಣಿವುತೆ ಒಲಿವುತೆ ಬೀಗುತೆ ತೇಗುತೆ
 ಬಂದಾ ವೃಷಭನ ಚರಣವನಪ್ಪುತೆ
 ಮುಂದರಿಯದೆ ಸುಖ ಮೂರ್ಛೆಯೊಳೊಪ್ಪುತೆ
 ಪುಳಕದೊಳುರ್ಬುತೆ ಗದ್ಗದಿಸುತ್ತಂ
 ಇಳಿವಶ್ಯಗಳಿಂದಂ ನನೆಯುತ್ತಂ
 ಬೆನುರುತೆ ಬಿಕ್ಕುತೆ ಸುಖದಿಂ ಸೋಂಕುತೆ
 ಅಮರ್ದಪ್ಪುತ್ತುರ್ಬುತೆ ಬೊಬ್ಬಿಕ್ಕುತೆ

ಇದಾರ್ದಯ್ಯನನಿಶ್ಚರ ನೋಡುತೆ
 ಸಾರ್ದವನಂ ಪಿಡಿದೆತ್ತುತ್ತಸ್ತುತೆ
 ನಲವಿಂ ಮೂರ್ಧ್ನಿಘ್ರಾಣಂ ಮಾಡುತೆ
 ಒಲವಿಂ ಸಾಮರ್ಥ್ಯಮುಮಂ ಕೂಡುತೆ

ಕೇಳೆಲೆ ಕಂದಾ ಸವಣನೇರೆದರು
 ಆಳೆದ್ದೆಲ್ಲಾ ಕ್ಷುದ್ರನೇರೆದರು
 ಹೋಗಿಯವಂದಿರನುರೆ ಸಂಹರಿಪುದು
 ಬೇಗಂ ಶಿವಭಕ್ತಿಯನುಧ್ಧರಿಪುದು
 ಪೋಗೇಂದೋರ್ವ ಗರ್ಜೇಶನ ನಿವೃತ್ತಿ
 ರಾಗದಿ ಬತ್ತೀಸಾಯುಧವೀವೃತ್ತೆ

ಕಳುಸಲವ್ಯದಯ್ಯಂ ನಡೆತಂದಂ
 ಕಳೆಯೇರುತೆ ಬಾಗಿಲೊಳಂ ನಿಂದಂ
 ನಿಂದಿರೆ ಸವಣಲಕ್ಕವ ಸಂಯೈಗೆ
 ಬಂದುರವಣಿಸುತ್ತಿರೆ ಕೋಪಂ ಮಿಗೆ
 ಕಂಡಾದಯ್ಯಂ ಬೇಡೆಂದೆನುತಿರೆ
 ತಂಡದ ಜೈನರನುರೆ ಗರ್ಜಿಸುತ್ತಿರೆ
 ನೋಡಿದವೆಂ ಸೋಮಯ್ಯನನೆಲ್ಲಂ
 ಬೇಡೆನ್ನದಿರೆಮಿತ್ರವನೆಲ್ಲಂ
 ಎನುತಂ ವಚನದೊಳೊಳ್ಳೆತ್ತಾಡುತೆ
 ಮನದೊಳು ಪಾತಕಮಂ ನೆರೆ ನೆನೆವೃತ್ತಿ
 ಬರಲಾದಯ್ಯಂ ಗರ್ಜಿಸಿ ನುಡಿದಂ
 ಆರುಹ ವ್ರತಿಗಳನೆಲ್ಲರ ಜಡಿದಂ
 ಕತ್ತಲೆ ಸೂರ್ಯನನಾಲೋಕಿವುದೇ
 ಬತ್ತಲೆಗಳರಾ ನಿಮಗೊದಗುವುದೇ
 ತರಗೆಲೆ ದಾವಾನಲನಂ ನೋಳ್ಳುದೆ
 ಉರಗ ಸಮೂಹಂ ಸಿಡಿಲಂ ನೋಳ್ಳುದೆ
 ನೆರೆ ಮೂರ್ಖರಿರಾ ನಿಮಗಿದು ತಕ್ಕುದೆ
 ಎನೆ ಲೆಕ್ಕಿಸದುರವಣಿಸುತೆ ಬರೆವರೆ

ತನತನಗೆಲ್ಲಾ ಜೈನನಡೆತರೆ
 ಗಣನಾಥನನಾದಯ್ಯಂ ನೋಡಲು

ಕ್ಷಣದಿಂದೀವರು ಆಯುಧ ವಿಡಿಯಲು
 ಕೊಂಡಾದಯ್ಯಂ ಶಿವನಂ ನೆನೆವುತೆ
 ಕಂಡುರವಣಿಸುತೆ ಜೈನರನಟ್ಟುತೆ
 ಕೆಡೆ ಕೆಡೆ ಕೆಟ್ಟು ಶಿವದ್ರೋಹಿಗಳರ
 ಘಡಘಡ ಸಜ್ಜ ಪಸಿಯ ಪಾತಕರಿರ
 ಎನುತಿರಲೊಂದು ಸಹಸ್ರಂ ಸತ್ತುದು
 ಮುನಿದಿಡಲಿಚ್ಛ್ರಿಸಿರ ಧರೆಗದ್ದುದು
 ಈ ತೆರದಿಂ ಬತ್ತಿಸಾಯುಧದಿಂ
 ಪಾತಕರಂ ಕೊಲುತಿರೆ ಕಡು ಭರದಿಂ
 ಕಂಡಾ ಜೈನರ ತಿಂಥಿಣೆ ಎಲ್ಲಂ
 ಗಂಡುಗೆಡುತ್ತತಿ ಭೀತಿಯೊಳೆಲ್ಲಂ
 ಸೈಗೆಡೆದುದು ಸಲ್ಲಂ ಕಿರಿವುತ್ತುಂ
 ವೈಗರೆವುತೆ ಪುಲ್ಲಂ ಕಚ್ಚುತ್ತಂ
 ಶರಣೆಂದರನೆಲ್ಲಂ ಮಿಗೆ ಕಾವುತೆ
 ಧುರದೊಳಗಿದಿರಾದವರಂ ತೀರ್ಚುತೆ
 ಮರೆವೊಕ್ಕವರ ನೆರೆ ರಕ್ಷಿಸುತ್ತಂ
 ಹೆರೆ ಸೂಡಿದನಲ್ಲಿಗೆ ತಿರುಗುತ್ತಂ

ಬಂದಾ ಸೋಮಧರಂಗೆರಗುತ್ತಂ
 ನಿದೊಲವಿಂದಂ ಕೈಮುಗಿವುತ್ತುಂ
 ದೇವಾ ಜೈನರು ಸಾರ್ಧರು ತೀರ್ಧರು
 ದೇವಾ ಖಳರಂತಕನಂ ಸಾರ್ಧರು
 ಪರಮ ಸ್ರಭುವೇ ಆಯುಧವಿಂತಿವೆ
 ಉರಿವುರಿವುತೆ ಭೋರ್ಗರೆವುತ ನಂತಿವೆ
 ಇವನೆಲ್ಲಿರಿಸುವೆನಂತಕಹರನೇ
 ಭವನೇ ಭರ್ಗನೆ ಗಿರಿಜಾವರನೇ
 ಎನೆ ಸೋಮಯ್ಯಂ ಕರುಣಿಸಿ ನೋಡುತೆ
 ತನಯನನಾಲಿಂಗಿಸಿ ಮುಂಡಾಡುತೆ
 ಖಡ್ಗವನೊಂದೆಡೆಯಲಿ ಜೈತಿರಿಸಲು
 ಖಡ್ಗದ ನಾಮದ ತೀರ್ಥವದಿಸಲು

ಆ ಸಮಯದೊಳೆಲ್ಲಾ ಶರಣರ್ಬರೆ
 ದೇಶದ ಗಣ ಮುಖ್ಯರ್ಕವಿಗಳು ಬರೆ
 ಕಂಡಾದಯ್ಯಂ ಗಣಕುಲಕೆರಗುತೆ
 ತಂಡದ ಪುಳುಕಾವಳಿಯಂ ಹೇರುತೆ
 ಸೋಮಯ್ಯನನೊಲವಿಂ ತೋರುತ್ತಂ
 ಕಾಮಹರಂ ಎಲ್ಲರ್ಗರುಪುತ್ತಂ
 ನಲವಿಂ ಪ್ರಸಾದ ಭೋಗಂ ಮಾಡುತೆ
 ನಲಿನಲಿದೊಲೆದೊಲೆದಕ್ಕರೆನಿಳಾಡುತೆ
 ಪದ್ಮಾವತಿಯಂ ನಲವಿಂದಪ್ಪತೆ
 ಪದ್ಮಜ ಮಸ್ತಕ ಹಸ್ತನನರಿಪುತೆ

ಇರೆ ಪೂಮಳೆಗರೆದುದು ನಭದಿಂದಂ
 ತರದಿಂ ನೊಳಗಿತು ದುಂದುಭಿವೃಂದಂ
 ಬಹುವಿಧ ವಾದ್ಯಧ್ವನಿ ಪೊಣ್ಣುತ್ತಿರೆ
 ಕಹಳಾರವ ಘೋಷಿಸೆ ಗುಣ್ಣುತ್ತಿರೆ
 ಬಂದುದು ಪುಷ್ಪಕವಾಗಸದಿಂದಂ
 ನಿಂದುದು ಶರಣರ ನಡು ಒಲವಿಂದಂ
 ಎರಿದನಾದಯ್ಯಂ ಶುಭಚರಿತಂ
 ಎರಿದನಾ ಪದ್ಮಾವತಿ ಸಹಿತಂ
 ಶರಣರು ಸುಖದಿಂ ನಲಿದಾಡುತ್ತಿರೆ
 ಆರುಹ ವ್ರತಿಗಳು ಬಲವಳಿವುತ್ತಿರೆ
 ಪುರಜನವೆಲ್ಲಂ ಬೆರಗಾಗುತ್ತಿರೆ
 ಧರೆ ಕೌತುಕದಿಂ ಕೊಂಡಾಡುತ್ತಿರೆ
 ನೆಗೆದುದು ಪುಷ್ಪಕವಂಬರ ತಳದೊಳು
 ಬಗೆ ಮಿಗೆ ನೆಗೆದುದು ತಾರಾಪಥದೊಳು
 ನಡೆತರುತಂ ನಂದೀಶನ ಬಾಗಿಲ
 ನಡುವೆ ವಿಮಾನನ ನಿಳಿದಾದಯ್ಯೆಲ
 ಒದವಿದ ಭಕ್ತರ ಭಾಗ್ಯದ ಬಯಕೆಗೆ
 ಸದವಲ ಶರಣರ ಪರಮಜ್ಯೋತಿಗೆ
 ನಿರಪಾಧಿಕ ಜ್ಯೋತಿರ್ವಯ ಭಾನುಗೆ

ಎರಡಾಗದ ನತ ಜನಸುರ ಭೇನುಗೆ
 ಮೆಯ್ಯಿಕ್ಕುತ ಮುದದಿಂ ಪಟ್ಟಿದಿರೆ
 ಕೆಯ್ಯೆತ್ತುತ ಕರುಣಂ ದೋರುತ್ತಿರೆ
 ಶಿವನಾದಯ್ಯಂ ನಲಿದಪ್ಪುತ್ತಂ
 ಪವಣಿಲ್ಲದ ಸುಖದಿಂರಪ್ಪುತ್ತಂ
 ನಂದೀಶಂಗಾದರದಿಂ ತೋರುತೆ
 ಸಿಂದ ಗಣಾಳಗೆ ನಲವಿಂ ಪೇಳುತೆ
 ಮುನ್ನಿನ ಆದಿಗಣೇಶನ ನಾಮಂ
 ಸನ್ನುತವಾಗಿಯೆ ಕೊಡುತಂ ಪ್ರೇಮಂ
 ಮಿಗೆ ಪದ್ಮಾವತಿಯಂ ಕರೆವುತ್ತಂ
 ಸೊಗಯಿಸು ಸುರಸತಿಯರೊಳಿರುತ್ತಂ
 ಕೈಲಾಸಾರ್ಥಿಶ್ವರ ನೊಪ್ಪಿದರ್
 ಕೈಲಜೆಯರ ಘನನಿಧಿಯೊಪ್ಪಿದರ್
 ಪುಲಿಗೆರೆಯೊಳು ನೆಲಸಿದನೊಪ್ಪಿದರ್
 ಪುಲಿಗೆರೆ ಯರಸಂ ತಾನೊಪ್ಪಿದರ್
 ಹೆಂಪಿನ ಹೆಚ್ಚಿನ ನಿಧಿಯೊಪ್ಪಿದರ್
 ಹಂಪೆಯ ವಿರುಪಂ ತಾನೊಪ್ಪಿದರ್

ಕಂದೆ:— ಅಯ್ಯಯ್ಯ ನಿಮ್ಮ ನೊಲವಿಂ
 ದೊಯ್ಯನೆ ಪುಲಿಗೆರೆಗೆ ಬರಿಸಿ ನಿಲಿಸಿದ ಕಲಿಯಾ
 ವೈಯ್ಯನವನೆಂದು ಭಕ್ತಿಯು
 ನಯ್ಯಯ್ಯಾ ಕರುಣಿಸೆನಗೆ ಹಂಪೆಯರಾಯಾ

ಸವಾಪ್ತಂ



